

**BROWEN BOOK ONLY**

**TIGHT BINDING BOOK**

UNIVERSAL  
LIBRARY

OU 200898

UNIVERSAL  
LIBRARY



# నాడుగబ్బగళు

రాజకూన. S. B.

ಮೊದಲು ಮುದ್ರಣ.  
೧೫ ಅಗಸ್ಟ್, ೧೯೫೩.  
ಒಂದು ಸಾವಿರ ಪ್ರತಿಗಳು.

ಮುದ್ರಕರು.  
ಎ. ಎಚ್. ನಾಗರಾಜ್.  
ವಿಜಯಾ ಆರ್ಟ್ ಪ್ರೆಸ್, ಗುಳೇದಗುಡ

ಪ್ರಕಾಶಕರು.  
ಎಸ್. ಬಿ. ಕಾರಕೂನ, ಗುಳೇದಗುಡ್ಡ.

## ಆತ್ಮ ನಿವೇದನೆಯು.

ಈಗನಾವಿರುವುದು ಸ್ವಾತಂತ್ರ್ಯದಯುಗ, ಜಗತ್ತಿನಲ್ಲಿಲ್ಲೂಸ್ವಾತಂತ್ರ್ಯದ ಕೂಗೇ ಕೇಳಬರುತ್ತದೆ. ಪಾರತಂತ್ರ್ಯದಲ್ಲಿ ಬಳಲಿ ಬೆ-ಡಾದರಾಷ್ಟ್ರಗಳೆಲ್ಲವೂ ತಮ್ಮ ಮುಕ್ತತೆಗಾಗಿ ಕಳೆದ ಅರ್ಧಶತಮಾನದಿಂದ ಅನ್ಯಾಹತವಾಗಿ ಹೋರಾಟನಡಿಸಿದ್ದು ಕೆಲವುಗಳುಸ್ವಾತಂತ್ರ್ಯಗಳಿಸಿವೆ; ಬೇರೆಕೆಲವುಸ್ವಾತಂತ್ರ್ಯದೇವಿಯ ಆವಿರ್ಭಾವವನ್ನು ಆಶಾಮಯದಿಟ್ಟಿಯಿಂದ ನಿರೀಕ್ಷಿಸುತ್ತಿವೆ.

ಇಂಥ ಹೋರಾಟದಲ್ಲಿ ದಾಡಾಭಾಯಿ ನವರೋಜಿ, ಲೋಕಮಾನ್ಯ ಟಿಳಕರಿಂದ ಮೊದಲು ಮಾಡಿ ಮಹಾತ್ಮಾ ಗಾಂಧಿಯವರ ವರೆಗೆ ಸ್ವಾತಂತ್ರ್ಯ ಯೋಗಿಗಳು ಮಾಡಿದ ತಪಸ್ಸಿನ ಫಲವಾಗಿ ನಮ್ಮೂ ಭೂಮಿಗೆ ರಕ್ತವಿರಹಿತ ಕ್ರಾಂತಿಯಿಂದ ಸ್ವಾತಂತ್ರ್ಯ ಲಭಿಸಿದುದು ನಮ್ಮ ಸುದೈವವೇಸರಿ!

ಮೇಲ್ಕಾಣಿಸಿದ ಸ್ವಾತಂತ್ರ್ಯ ವೀರರು ತಮ್ಮ ತಮ್ಮ ತನು ಮನ ಧನಗಳ ಹೋಮಮಾಡಿ ನಮಗೆ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿ ಕೊಟ್ಟರು, ಆದರೆ ಆಂತರಿಕ ಶುದ್ಧಿ ಸ್ವಾತಂತ್ರ್ಯಗಳನ್ನು ದೊರಕಿಸುವುದು ಪ್ರತಿಯೊಬ್ಬ ಭಾರತೀಯನ ವೈಯಕ್ತಿಕ ಹೋರಾಟವನ್ನವಲಂಬಿಸಿರುವದೆಂಬುದು ಲಕ್ಷಿಸತಕ್ಕ ಮಾತಾಗಿದೆ.

ಸ್ವಾತಂತ್ರ್ಯವೆಂದರೆ ಉತ್ಕೃಷ್ಟವುಳ್ಳ ವೃತ್ತಿಯಲ್ಲ. ಈಗ ರಾಜಕೀಯ ಸ್ವಾತಂತ್ರ್ಯ ದೊರಕಿದಾಕ್ಷಣಕ್ಕೆ ನಮ್ಮ ಹೋರಾಟ ನಿಂತುತಾಗಲಿಲ್ಲ. ಮಾನವನಜೀವನವೇ ಹೋರಾಟಮವಾಗಿದೆ. ಹೋರಾಟವೇ ಮಾನವ ಜೀವನದ ತಿರುಳು. ಹೋರಾಟದಿಂದಲೇ ಮಾನವನಿಗೆ ಇಹಪರ ಸೌಖ್ಯಗಳು ಲಭಿಸುವವು. ಜಗತ್ತು ಇನ್ನೂ ಸ್ವಾರ್ಥಸಾಧಕರೂ, ರಕ್ತಪಿಪಾಸುಗಳೂ ಆದ ರಕ್ತಸರಿಂದ ತುಂಬಿದೆ ಅವರೊಡನೆ ಜಗತ್ತಿನಲ್ಲಿಯ ಎಲ್ಲ ಸ್ವಾತಂತ್ರ್ಯ ಫಲಭುಭುಕ್ಷುಗಳಾದ ರಾಷ್ಟ್ರಗಳ ಜನರೆಲ್ಲರೂ ಒಟ್ಟಾಗಿ ಶೇರಿ ಸಾತ್ವಿಕ ಹೋರಾಟವನ್ನು ಹೂಡಿ, ವಿಶ್ವದಲ್ಲಿ ಶಾಶ್ವತ ಶಾಂತಿಯನ್ನು ಪ್ರಸ್ಥಾಪಿಸ ಬೇಕಾಗಿದೆ ಇದಲ್ಲದೆ ವಿಶ್ವಶಾಂತಿ ಸಂಸ್ಥಾಪನೆಗೆ ಜನತೆಯಲ್ಲಿ ಅಂತಃಶುದ್ಧಿ, ಆತ್ಮನಿಯಂತ್ರಣ, ನಿಸ್ವಾರ್ಥತೆ, ಪರೋಪಕಾರ ಬುದ್ಧಿ ಮುಂತಾದ ಸದ್ಗುಣಗಳೇ ಬಲವತ್ತರವಾದ ಅಸ್ತ್ರಗಳು. ಇವುಗಳಲ್ಲದೇ ವಿಶ್ವದಲ್ಲಿ ಶಾಂತಿಯು ತಲೆದೋರದು! ಶಾಂತಿಯಿಲ್ಲದೆ ಸ್ವಾತಂತ್ರ್ಯಫಲ ಭಕ್ಷಣೆಯ ಸುಖ ಲಭಿಸದು!

ಯುದ್ಧಕಾಲದಲ್ಲಿ ಸೇನಾಪತಿಗಳಲ್ಲಿಯೂ, ಸೈನಿಕರಲ್ಲಿಯೂ ಸಾಮಾನ್ಯ ಜನತೆಯಲ್ಲಿಯೂ ಕೂಡ, ಸ್ವದೇಶಾಭಿಮಾನವೂ, ಸ್ವಾಭಿಮಾನವೂ, ನಿಸ್ವಾರ್ಥತೆಯೂ, ಕಾರ್ಯಸಾಹಸಿಗತೆಯೂ, ಕಂಡು ಬಂಗರೂ ಯುದ್ಧ ಕೊನೆಗೊಂಡಮೇಲೆ ಉಭಯ ಪಕ್ಷಗಳಲ್ಲಿಯೂ, ಔದಾಶೀನ್ಯವೂ ಶಿಥಿಲತೆಯೂ, ಅನಾಸ್ತೆಗಳೂ ಆವರಿಸಿ, ಅವರಲ್ಲಿ ಮಾನಸಿಕ ಅಭೋಗತಿಯೂ, ನೀತಿ ಶೈಥಿಲ್ಯವೂ ಸಾರ್ಥವೂ ತಲೆದೋರುವದು ಸಾಭಾವಿಕವು. ಅದರಂತೆಯೇ ನಮ್ಮ ಭಾರತದಲ್ಲಿ ಕಾಂಗ್ರೆಸ್‌ಯೋಧರು ಅಹಿಂಸೆ, ಸತ್ಯ, ಪ್ರೇಮ, ಮುಂತಾದ ಅಸ್ತ್ರಗಳಿಂದ ಆಳರಸರೊಡನೆ ಹೋರಾಡಿ ರಕ್ತವಿರಹಿತ ಕ್ರಾಂತಿಯುದ್ಧದಲ್ಲಿ ಜಯಶೀಲರಾದರೂ, ಯುದ್ಧಾನಂತರದ ಆನಿಷ್ಟಗಳು ಸ್ವಾಭಾವಿಕವಾಗಿಯೇ ತಲೆದೋರಿರುವವು. ಅದರಲ್ಲೂ ಮಹಾತ್ಮರಂಥ ಸೇನಾನಾಯಕನು ನಮ್ಮ ದುರ್ಬೈವದಿಂದ ಆಯತ ಸಮಯದಲ್ಲಿ ಅಂತರ್ಧಾನನಾದ ಮೇಲೆ ಕೇಳುವದೇನು? ಅದರೂ ನಾವು ನಿರಾಶರಾಗುವ ಕಾರಣವಿಲ್ಲ. ಮಹಾತ್ಮರ ಗರಡಿಯಲ್ಲಿ ಸಾಧನ ಮಾಡಿ ಸಿದ್ಧಿ ಪಡೆದ ಉಪಸೇನಾನಾಯಕರು ನಮ್ಮ ರಾಷ್ಟ್ರನೌಕೆಯ ಚುಕ್ಕಾಣಿಯನ್ನು ಹಿಡಿದು ಪ್ರಸ್ತುತ ಬಿರುಗಾಳಿಯಲ್ಲಿ ನಮ್ಮನ್ನು ಸುರಕ್ಷಿತವಾಗಿ ಶಾಂತೀರಕ್ಕೆ ವಯು ಮುಟ್ಟಿಸಲು ಟೊಂಕಕಟ್ಟಿ ನಿಂತಿರುವರು ಅವರ ನೇತೃತ್ವದಲ್ಲಿ ಹತ್ತಿಂಟು ವರುಸಗಳಲ್ಲಾದರೂ ನಮ್ಮ ಕಂಟಕಗಳೆಲ್ಲ ದೂರಾಗಿ ನಮಗೆ ದೊರಕಿದ ಸ್ವಾತಂತ್ರ್ಯದ ಸತ್ಪಲಗಳನ್ನು ಪಭೋಗಿಸಲು ಸಂಧಿಯು ಬಂದೇಬರುವದು.

ಪ್ರಸ್ತುತ ಪ್ರಪ್ತುಬ್ಧ ವಾತಾವರಣವನ್ನೆದುರಿಸಲು ತಾಳ್ಮೆಯೂ, ಆತ್ಮನಿಯಂತ್ರಣೆಯೂ, ನಾಯಕರಲ್ಲಿ ಅಚಲ ಭಕ್ತಿ ವಿಶ್ವಾಸಗಳೂ, ನೀತಿ ಮತ್ತೆಯೂ, ಮುಂತಾದವುಗಳೇ ಅವಶ್ಯಕವಾದ ಸಾಧನಗಳಾಗಿವೆ. ಈ ಸಾಧನಗಳೇ ನಮ್ಮನ್ನು ಸುರಕ್ಷಿತವಾಗಿ ಶಾಂತೀರಕ್ಕೆ ಮುಟ್ಟಿಸುವುದಲ್ಲದೇ ವಿಶ್ವದಲ್ಲಿ ಶಾಂತಿ ಸಾಮ್ರಾಜ್ಯವನ್ನು ಸ್ಥಾಪಿಸಲನುವಾಗುವವು.

ಈ ಉದ್ದಿಶ್ಯದಿಂದಲೇ ಈ ಅಲ್ಪ ಸಾಹಸವು ಕೈಕೊಳ್ಳಲ್ಪಟ್ಟಿದೆ. ಇದನ್ನು ಓದಿದ ಮೇಲೆ ಓದುಗರಲ್ಲಿ ನೀತಿಯ ಬಗ್ಗೆ ಪ್ರೇಮಾದರಗಳು ಉದ್ಭವಿಸಿದರೆ ಕಬ್ಬಿಗನ ಕಾರ್ಯವು ಸಫಲವಾದಂತಾಗಿ ಕೃತಾರ್ಥನಾಗುವನು!

ಸಜ್ಜನರ ಅಡಿಯಾಳು.  
ಕಬ್ಬಿಗ.

## ಮುನ್ನುಡಿ

ಹಿರಿಯ ಸ್ನೇಹಿತರಾದ ಶ್ರೀ. ಕಾರಕೂನ ಅವರು ತಮ್ಮ ನಾಡುಗಟ್ಟುಗಳಿಗೆ ಮುನ್ನುಡಿ ಬರೆಯಲು ನನ್ನನ್ನು ಕೇಳಿದ್ದಾರೆ. ಆದರೆ ಆ ವಿಷಯದಲ್ಲಿ ನನಗೆ ಬಲವಾದ ಸಂದೇಹವುಂಟಾಗಿದೆ. ಶ್ರೀ. ಕಾರಕೂನ ಅವರು ಉದಾತ್ತ ವಿಷಯಗಳ ಮೇಲೆ ಕವನಗಳನ್ನು ಕಟ್ಟಿದ್ದಾರೆ; ಅವುಗಳಲ್ಲಿ ಕೆಲವು ನನ್ನ ಹಿಡಿತಕ್ಕೆ ಸಿಕ್ಕದೆ ಮೇಲೇರುವುದರಿಂದ ನನಗೆ ಸಂದೇಹ. ಅವುಗಳಲ್ಲಿ ಮಹರ್ಷಿ ಅರವಿಂದರ ಸಂದೇಶ ಕರ್ಮಕಥೆ, ಅಂಬಿಗ, ಇವುಗಳನ್ನು ಎತ್ತಿ ಹೇಳಬಹುದು.

ಇನ್ನು ಕೆಲವು ಸುಲಭವಿಷಯಗಳನ್ನೊಳಗೊಂಡಿವೆ. ನಾಡಗುಡಿ, ಕುಟ್ಟುವ ಪದ ಮೊದಲಾದವುಗಳು. ವಿಷಯವು ಘನವಾದುದೇ ಇರಲಿ ಸರಳವಾದುದೇ ಇರಲಿ ಇವರು ಆಯ್ದುಕೊಂಡ ಛಂದೋಬಂಧಗಳು ಮಾತ್ರ ಸರಳವಾಗಿವೆ. ಅಲ್ಲಲ್ಲಿ ಇವರು ಜನಪದಗೀತೆಗಳ ಬಂಧವನ್ನು ಸುಖವಾಗಿ ಬಳಸಿಕೊಂಡಿದ್ದಾರೆ.

ಜನರು ನೀತಿಯ ಕಡೆಗೆ ಒಲಿಯಬೇಕೆಂಬ ಹಂಬಲ ಈ ಹಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮದಿರಾ ದೇವಿಯ ಪಾಶದಿಂದ ಜನರು ಮುಕ್ತರಾಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಇವರು ಮದಿರೆಯ ಬಗೆಗೆ ಗೀತೆಗಳನ್ನು ರಚಿಸಿದ್ದಾರೆ.

ಜಾತಿ ಭೇದವನ್ನು ಕುಗ್ಗಿಸಿ ಜನತೆಯಲ್ಲಿ ರಾಷ್ಟ್ರೀಯ ಭಾವನೆಯನ್ನು ಪ್ರೇರಿಸುವ ಹಾಡುಗಳು ಈ ಸಂಗ್ರಹದಲ್ಲಿ ಸೇರಿಸಿರುವುದು ಉಚಿತವೇ ಆಗಿವೆ. ಜಾತಿಭೇದವನ್ನು ತೊಡೆದು ಹಾಕಲು ಅವತರಿಸಿದ ಮಹಾತ್ಮರ ನೀತಿಗಳೂ ಇದರಲ್ಲಿ ಅಡಕವಾಗಿವೆ. ನೇಸರ ಮೊದಲಾದ ಒಂದೆರಡು ಹಾಡುಗಳು ನಿಸರ್ಗವನ್ನು ಬಣ್ಣಿಸತಕ್ಕಂಥವುಗಳಾಗಿವೆ. ಈ ಗೀತೆಗಳಿಗಾಗಿ ಆಯ್ದುಕೊಂಡ ಛಂದೋಬಂಧಗಳಲ್ಲಿ ವಿಶೇಷವಾಗಿ ವೈವಿಧ್ಯ ಕಾಣುವುದಿಲ್ಲವೇನೋ ನಿಜ. ಆದರೆ ಬಳಸಿಕೊಂಡ ಮಟ್ಟಗಳು ಸರಳವಾಗಿರುವುದರಿಂದ ಪದಗಳನ್ನು ಹಾಡಲು ಅನುಕೂಲವಾಗಿದೆ. ಶ್ರೀ ಕಾರಕೂನ ಅವರ ಸಂಗ್ರಹವು ಬೇಗನೆ ಅಚ್ಚಿನಲ್ಲಿ ಹಾಯ್ದು ಪ್ರಕಟವಾಗಿ ನಮ್ಮ ನಾಡಿನ ಜನ ಹಾಡಿ ನಲಿಯುವಂತಾಗಲಿ ಎಂದು ಹಾರೈಸಿ ಈ ಮುನ್ನುಡಿಯನ್ನು ಮುಗಿಸುತ್ತೇನೆ.

ಲಿಂಗರಾಜ ಕಾಲೇಜು.

Sd/ ಡಿ. ಎಸ್. ಕರ್ಕಿ. M.A.P.Hd.

೨೮-೩-೫೨

Prof:- Ling-Raj College Belgaum.

V. G. KULKARNI.

Thalukawadi,  
Belgaum.  
20-4-51

ಶ್ರೀ. ಕಾರಕೂನ ಸೀತಾರಾಮರಾಯರ ಕನ್ನಡ ಮತ್ತು ಇಂಗ್ಲೀಷ್ ಕವನಗಳನ್ನು ಓದಿ ಅವರ ಪ್ರಯತ್ನದ ಬಗೆಗೆ ವಿಸ್ಮಯವೂ ಆದರವೂ ಉಂಟಾದವು. ಶ್ರೀಯುತರ ಆಕಾಂಕ್ಷೆಯೇನೋ ಉನ್ನತವಾದುದು. ಕವನಗಳಿಗಾಗಿ ಅವರು ಆರಿಸಿಕೊಂಡ ವಿಷಯಗಳು ಉದಾತ್ತವಾದುವು. ಆ ಈ ಕವನಗಳಲ್ಲಿ ರಸಾಭಿವ್ಯಕ್ತಿ ಇನ್ನೂ ಸ್ಥಿರವಾಗಿ ಅಗಿಲ್ಲವೆಂದೇ ಹೇಳಬೇಕು. ಕೆಲವೊಂದು ಕಡೆಯಲ್ಲಿ ನಿಜವಾದ ಕಾರ್ಯದ ಬೆಳಕು ಮಿಂಚಿದಂತಾಗುತ್ತದೆ. ಕನ್ನಡ ಭಾಷೆಯನ್ನು ಕನ್ನಡ ಭಂದಿಸಿನ ಸಿಯವಂಗಳನ್ನು ಇನ್ನೂ ಹೆಚ್ಚಾಗಿ ಅಭ್ಯಾಸ ಮಾಡಿದರೆ ಹೆಚ್ಚು ಪ್ರಯೋಜನವಾದೀತೆಂದು ಕಾಣುತ್ತದೆ.

ಒಟ್ಟಿನಲ್ಲಿ ಸ್ತುತ್ಯವಾದ ಇಂಥ ವ್ಯವಸಾಯದ ಹಂಬಲಕ್ಕಾಗಿ ಅವರು ಅಭಿನಂದನೆಗೆ ಪಾತ್ರರಾಗಿದ್ದಾರೆ.

Sd/ ಫಿ. ಜಿ. ಕುಲಕರ್ಣಿ.  
Prof. of Kannada Language  
Ling-Raj College  
Belgaum.

## ಇನ್ನೊಂದು ಮಾತು

—:O:—

ಈ ಕಲಿಕಾಲದಲ್ಲಿ “ತಂದೆ ತಾಯಿ ಗುರು ಹಿರಿಯರ ಭಕ್ತುತಿಗೆ ಇಂಬಿಲ್ಲ” ಎಂಬುದು ಎಲ್ಲೆಡೆಯಲ್ಲಿ ಕೇಳಬಂದರೂ ಎಷ್ಟೋ ಸುಜೀವಿಗಳು ಇದಕ್ಕೆ ಅಪವಾದವಾಗಿ ಕಂಡುಬರುವವು. ಇಂಥ ಸುಜೀವಿಗಳಲ್ಲಿ ನನ್ನ ಪರಮ ಶಿಷ್ಯದ್ವಯರಾದ, **ಶ್ರೀ. ನಾಗರಾಜರೂ** **ಶ್ರೀ. ಭಾವಿ ಶಿವಮೂರ್ತಿಪ್ಪನವರೂ** ಎಂದು ಎದೆತಟ್ಟಿ ಹೇಳಲು ನನಗೆ ಸಂತೋಷವಾಗುತ್ತದೆ. ಅವರು ಈ ಕವನ ಸಂಗ್ರಹವನ್ನು ಯಾವ ಲಾಭದಾಕೆಯಿಲ್ಲದೆ ಅಚ್ಚುಹಾಕಿ ಕೊಟ್ಟಿದ್ದಕ್ಕಾಗಿ ನಾನವರಿಗೆ ತುಂಬಾ ಋಣಿ. ಅವರಲ್ಲಿ ಕೆಲಸ ಮಾಡುವ ಕಂಪೋಜಿಟರರು ಅತಿ ಹುರುಪು ಹುಮ್ಮಸ್ಸಿನಿಂದ ಅಚ್ಚಿನ ಕೆಲಸ ಶೀಘ್ರವಾಗಿಯೂ ಅಚ್ಚುಕಟ್ಟಾಗಿಯೂ ಮಾಡಿ ಕೊಟ್ಟಿದ್ದು ಶ್ಲಾಘನೀಯವು. ಇದಲ್ಲದೆ ನನ್ನ ಬಿನ್ನಹವನ್ನು ಮಾನ್ಯ ಮಾಡಿ ಮುನ್ನುಡಿ ಬರೆದು ಕೊಟ್ಟಿದ್ದಕ್ಕಾಗಿ **ಶ್ರೀಮಾನ್ ಡಾ. ಕರ್ಕಿ ಯವರ** ಮತ್ತು **ತಮ್ಮ ಕೆಲಸಗಳನ್ನೆಲ್ಲ ಬದಿಗಿಟ್ಟು ತಮ್ಮ ಅಭಿಪ್ರಾಯ ಬರೆದು ಕೊಟ್ಟಿದ್ದಕ್ಕಾಗಿ ಪ್ರೋ. ಡಿ. ಜಿ. ಕುಲಕರ್ಣಿಯವರ** ಆಭಾರ ಮುನ್ನಣಿ ಮಾಡುವುದು ನನ್ನ ಅದ್ಯಕರ್ತವ್ಯವೆಂದು ಭಾವಿಸಿ ಈ ಎಲ್ಲ ಮಹನೀಯರಿಗೆ ನನ್ನ ಹೃತ್ಪೂರ್ವಕ ವಂದನೆಗಳನ್ನರ್ಪಿಸುತ್ತೇನೆ.

ಗುಳೇದಗುಡ್ಡ. }  
೧೫-೮-೫೩

ಎಸ್. ಬಿ. ಕಾರಕೂನ.

## ಸರಿವಿಡಿಯು.

೧	ಮಹರ್ಷಿ ಅರವಿಂದಘೋಷರವರ ಸಂದೇಶ	ಪುಟ ೧
೨	ಕರ್ಮಕಥೆಯು	೨
೩	ಮದಿರೆಯ ಮಹಿಮೆಯು	೬
೪	ಸನ್ನಾಹರಗಳೆ	೬
೫	ಕಲಿಪುರುಷನಕಂತೆ	೮
೬	ಜಾತೀಯತೆಯು	೯
೭	ನಾಡಗುಡಿ	೧೦
೮	ಪೆಣ್ಣಿನಮಹಿಮೆಯು	೧೦
೯	ಅಭಿಸಾರಿಕೆಯು	೧೩
೧೦	ಗೀತಮ್ಮ	೧೩
೧೧	ದೀಪಾವಳಿಯ ಕೋಟಿಯಾಟವು	೧೫
೧೨	ಗಿಳಿಯು	೧೭
೧೩	ಕುಟ್ಟವಪದವು	೧೮
೧೪	ಭಿಕ್ಷುಕನು	೧೯
೧೫	ಮನಗಲ್ಲನು	೨೦
೧೬	ಮದಿರಾದೇವಿ ಮತ್ತು ಉತ್ತರ ಪೂಜೆಯು	೨೧
೧೭	ಜೀವನಯಾತ್ರೆ	೨೨
೧೮	ಅಂಬಿಗನು	೨೩
೧೯	ಮದಿರಾರಗಳೆ	೨೫
೨೦	ರಾಷ್ಟ್ರಾತ್ಮನು	೨೬
೨೧	ಮಂಗಳಲೋಕದ ದೂತನು	೨೭
೨೨	ಹೊಲೆಯನು	೩೧
೨೩	ಮದಿರೆಗೆ ಶರಣು	೩೩
೨೪	ನೇಸರನು	೩೪
೨೫	ಕೋಲಾಟವು	೩೫

## Index.

1	Savitri	1
2	A New Constellation	2
3	The Alwar Trio	4
4	A Heavenly Bird	6
5	Subas Bose	10
6	Kalki's Advent	12

## ಹರಿಃಓಂ |

೧ ಮಹರ್ಷಿ ಆರವಿಂದ ಘೋಷರವರ ಸಂದೇಶವು.

ನನ್ನ ಜೋತಿಯು ನಿನ್ನೊಳರಗಲಿ ನನ್ನ ಬಲವೇ ನಿನ್ನ ಹುಮ್ಮಸು |  
ನಿನ್ನ ಹೃದಯವ ಕಲಕದಿರಲವ ತಿತನು ತಾನೆಂದೂ ||  
ಸನ್ನು ತಲ್ಲದ ಪೂರ್ಣವಲ್ಲದ ನ್ಯೂನಫಲವನು ಬಯಸಲಾಗದು |  
ಘನ್ನವಾತ್ಮವಗೊಳಪ ಮರವನು ಬಯಸು ಎಂದೆಂದೂ || ೧ ||

ನಿನ್ನದಾಗಲಿ ಒಂದೆ ಸಂತಸ ಘನ್ನದಯಪೂರಿತವು ಬಯಕೆಯು |  
ನಿನ್ನ ಪ್ರತಿಶಕ್ತಿಗಳ ನೊತ್ತುತೆ ಕುರುಡುದೈವವನೂ ||  
ಮುನ್ನತೋರ್ವುದು ನಿಶ್ಚಲದಿ ಹೊಳೆಯುವ ಘನ್ನವಾಗಿಹದಾತ್ಮಶಕ್ತಿಯು |  
ನಿನ್ನ ಕಾಯಕ ಕರ್ಮ ಮಾಳ್ಪುದು ಫಲವ ಬಯಸದಲೇ || ೨ ||

ಘನ್ನವಾಗಿಹ ಫಲವ ನೀಡ್ವುದು ಸರುವಶಕ್ತಿಯ ಕಾರ್ಯವದು ಕೇಳಿ  
ತನ್ನ ಸಮಯದಿ ಪ್ರಭುವು ಸರುವನ ನಿಶ್ಚಯದಿ ತಿರುಗಿಸುವ ||

“ಸಾವಿತ್ರಿ”

ದೇವಮಾತಾ”

## ೨ ಕರ್ಮ ಕಥೆಯು

ಆವಕರ್ಮದಿ ವಿಧಿಯು ನಿರ್ಮಿಸ ದೇಹಗಳ ಕುಂಬಾರನೋಲ್ |  
 ಅವಕರ್ಮದಿ ಹರಿಯು ಹತ್ತವತಾರಗಳ ತಾಂತಾಳಿದಂ ||  
 ಅವಕರ್ಮದಿ ಹರನು ಜಗಸಂಹಾರಕರ ತಾಂ ನೆಸಿಸನೊ |  
 ನಾಪು ಕರ್ಮಾಧೀನಕ್ಕೆ ನೇಸರನ ಗಗನದಿ ಚಲಿವುದೂ || ೧ ||

ರಾಮನನು ಹದಿನಾಲ್ಕು ವರುಷವ ವಸಕೆಯಟ್ಟಿತು ಕರ್ಮವು |  
 ಕಾಮನನು ಹರಕ್ರೋಧದಗ್ನಿಗೆ ಈಡುಮಾಡಿತ್ತು ಕರ್ಮವು ||  
 ನಾಮನನು ತಾ ಬಟ್ಟುವು ವೇಷದಿ ಬಿಕ್ಕೆಬೇಡಿದ ಕರ್ಮದೋಳ್ |  
 ಕಾಮಧೇನುವು ಅಗ್ನುದದು ತಾ ರಾಮ ನಾಮವ ಜಪಿಸಲೂ || ೨ ||

ಕರ್ಮಭೂಮಿಯು ಜಗವು ನಿತ್ಯವು ಕರ್ಮದಿಂದಲೆ ಸುಖವುಮನುಜಗೆ  
 ಧರ್ಮಬಿಡಲೆ ಸರ್ವಕಾಲದಿ ಕರ್ಮವನು ಆಚರಿಸೆ ||  
 ಕರ್ಮಪಾಶವ ಬಿಸುಟ್ಟಿ ನರತಾ ನಿತ್ಯಸುಖವನು ಪಡೆವಜಗದೊಳು |  
 ಮರ್ಮವಿದನೀಂ ತಿಳಿದು ನಡೆದೊಡೆ ಸುಖಿಯು ನೀನಯ್ಯಾ || ೩ ||

ಕಂತುಪಿತತಾ ಕುಂತಿ ಪುತ್ರಗೆ ಕಣದಿ ಪೇಳಿದ ಕರ್ಮದಾ |  
 ಕಂತೆಯನು ವಿಸ್ತರದಿ ನರನಿಗೆ ಹುರುಪುಗುಂದಿದ ಚಣದೊಳೆ ||  
 ಎಂತು ಕರ್ಮವು ನರಗೆ ಬಂಧನಕಾರಿಯಪ್ಪುದು ಜಗದೋಳೂ |  
 ಸಂತತಂ ಕರ್ಮದೊಳೆ ದೇಹಿಯು ಪಡೆವನಿಹಪರ ಸುಖಗಳಾ || ೪ ||

ಕರ್ಮಯೋಗಿಯು ಕರ್ಮಚಂದನ ಸುತನು ಮೋಹನ ಗಾಂಧಿಯು |  
 ಧರ್ಮದಿಂದಲೆ ನಡೆದು ಜಗದೊಳು ಕರ್ಮಮಹತಿಯ ಬೀರಿದ ||  
 ನರ್ಮಮಾಡಿದ ನಾಂಗ್ಲರಾಜ್ಯದ ಶಕಟನೆತ್ತರವನ್ನು ಕೆಡಹದೆ |  
 ಕರ್ಮಚಕ್ರವು ಭಾರತಾಂಬೆಗೆ ಭಾಗ್ಯಲಕುಮಿಯ ತೋರಿತು || ೫ ||

ದುಟ್ಟಗ್ರಹಗಳ ಕತದಿ ಕೆಮ್ಮನೆ ದುಟ್ಟನೋವನು ಶ್ರೇಷ್ಠಗಾಂಧಿಯ |  
 ನಟ್ಟಿದನು ಯನುಸದಕೆ ಭಾರತ ಸೌಖ್ಯವನು ಕಿಡಿಸಿ ||  
 ಕೆಟ್ಟಜನಗಳು ಶ್ರೇಷ್ಠಪುರುಷನು ಪಟ್ಟಿಸಾಹಸವನ್ನು ಗಣಿಸದೆ |  
 ಬಿಟ್ಟು ಲಜ್ಜೆಯ ತುಚ್ಛಕಾರ್ಯಕೆ ಮನವನೆಳಸುವರೂ || ೬ ||

ಚಿಂತೆಮಾಡಿದಡೇನು ಲಭಿವುದು ಶಾಂತಚಿತ್ತದಿ ಕೇಳು ನಭಸೋಳು |  
 ನಿಂತು ಬೋಧಿಸ ಗಾಂಧಿಕರ್ಮವ ಮಾಡಿಮಡಿಯಂದೂ |  
 ಇಂತು ಬೋಧಿಸ ಗಾಂಧಿಮಂತ್ರವ ಪಠಿಸಿ ಭಾರತ ವಡೆದುಧೈರ್ಯವ  
 ಕಂತುಸಿತನಿಚ್ಛೆಯಲಿ ನಡೆಯುತೆ ಮುಂವೆವಾರುವರೂ || ೭ ||

ಇಂದು ನನ್ಮುದೈವಗತಿಯಿಂ ತುಂಡುಹೊಂದಿತು ನನ್ಮು ದೇಶವು |  
 ಹಿಂದು ಮುಸ್ಲಿಮರೊಂದು ಕೂಡದೆ ಕವನಗೈಯ್ಯುತಲಿ ||  
 ಎಂದಿಗೂ ವಡಗೂಡಿಬಂದಿಹ ಬಂಧುಗಳು ಹಗೆತನದಿಮಡಿದರು |  
 ಹಿಂದೆ ಯಾದುದ ಮರೆತು ಜನಗಳನೊಂದು ಗೂಡಿಪುರೂ || ೮ ||

ಚಂದ್ರ ಮಂಡಳವೊಳಗೆ ಹೊಳೆವು ಚಂದತಾರಕೆ ಗಾಂಧಿ ಜೋತಿಯ |  
 ಹೊಂದಿನಡೆವುದು ಮುಂದೆಕೈದೀವಟಗೆ ನಮಗಿರಲೂ ||  
 ಹಿಂದು ಮುಸ್ಲಿಮ ಕೈಸ್ತ ಬುದ್ಧರು ಬಂಧುಗಳು ತಾವೆಂದು ತಿಳಿಯುತೆ |  
 ವಂದುಗೂಡಲು ಗಾಂಧಿಶಾಂತಿಯ ಹೊಂದಿ ನಲಿಯುವನೂ || ೯ ||

ನಡುಗುವಳು ಭೂಮಾತೆ ದುರುಳರ ತುಳಿತದಿಂದತಿಶಯದಿ ಜಗದೊಳು |  
 ಗುಡುಗು ಮಿಂಚಿನ ತೆರದಿ ಮುತ್ಸದ್ಧಿಗಳು ಸ್ವಾರ್ಥದಲಿ ||  
 ಬಿಡದೆ ಬುದ್ಧಿಯ ಕಿಡಿಸಿವಿಶ್ವದಿ ರಾಷ್ಟ್ರರಾಷ್ಟ್ರದಿ ಒಡಕುಬೀರುತೆ |  
 ಸುಡುವರೈ ಪೂರ್ವಜರುಗಳಿಸಿದ ಶಾಂತಿ ಸಾಮ್ರಾಜ್ಯ || ೧೦ ||

ಜಗವೆ ತಾನಾಗಿಹುದು ಪೂರ್ವದಿ ಕುರುಗಳಾಡಿದ ಯುದ್ಧಭೂಮಿಯು |  
 ಸೋಗಸಿನಿಂದಲಿ ಹರಿಯುಸಾರಥಿ ಗಾಂಧಿರೂಪದೊಳೂ ||  
 ಮೊಗವ ನೀಕ್ಷಿಪನರಗೆ ತಾನತಿ ಕರುಣೆಯಿಂ ಜವಹಿರಗೆ ಬೋಧಿಪ |  
 ಖಗದರೂಪದ ಗಾಂಧಿವಕ್ತ್ರಿಯು ಕರ್ಮ ನುಹತಿಯನೂ || ೧೧ ||

ಹೊಂದಿಸ್ತೂರ್ತಿಯ ಗಾಂಧಿಯಿಂ ಜವಹಿರನು ಸಮರದಿ ದೈರ್ಯದಿಂದಲಿ |  
 ಮುಂದೆ ನಡೆದಿಹ ದುಷ್ಟನಿಗ್ರಹ ಶಿಷ್ಟಪಾಲನೆಗೆ ||  
 ಇಂದು ಕಾಶ್ಮೀರ ಕದನದೊಳ್ಪಾಕಿಗಳು ನಮ್ಮೊಡೆ ಸಂಧಿಗೈಯ್ಯುಲು |  
 ಬಂದು ತಮ್ಮಹ ಸ್ನೇಹ ಹಸ್ತನ ಮುಂದೆ ಚಾಚುವರೂ || ೧೨ ||

ರಾಜ ಸಾಗ್ರಣಿರಜವಿ ರಕ್ತಸ ರಾಜಸೂತ್ರವ ಶೆಳೆದು ದೊರೆಯಿಂ |  
 ರಾಜ್ಯದೊಳ್ಕೊಲೆ ಸುಲಿಗೆ ಪಾತಕಗೈಯ್ಯುಲಾಚಣದಿ ||  
 ರಾಜಕಾರಣ ಕುಶಲ ವಲ್ಲಭ ಮಂತ್ರಿಕಳುಹಿದ ಸೈನ್ಯನೆರವಿಗೆ |  
 ರಾಜ್ಯ ಸೂತ್ರವಕೊಂಡು ಜನತೆಗೆ ಶಾಂತಿಯನು ನೀಡಿದನೂ || ೧೩ ||

ರಾಜ್ಯಮುಕುಟನು ರಾಜಹಸದನು ರಾಜಕಾರ್ಯದಿ ನುರಿತಮುದುಕನು |  
 ರಾಜ್ಯ ಶಕಟದ ಭಾರವನು ತಾನೆಗಹಿ ನಿಂತಿಹನೂ ||  
 ರಾಜ್ಯ ಸಾಮ್ರಾಜ್ಯಗಳ ನಡುವಣ ಸ್ನೇಹಬೆಳಸಲುಜಾಳನೀಡುತೆ  
 ರಾಜ್ಯ ದೊಳ್ಪಾಂತಿಯನು ನೆಲಿಸಲು ಸತತದುಡಿಯುವನೂ || ೧೪ ||

ಅಜದ ನಜ್ಜನು ಬಿಜ್ಜೆ ಪ್ರವಹಣ ನಡೆಸುತಿರ್ಪನು ಸರುವದಿಶೆಯಲಿ |  
 ರಜವನವ ತಾನೆಂದು ಬಯಸನು ಕರ್ಮಗುಂಗಿನತಿ ||  
 ಮರುರೆ ಮುದುಕನೆ ನಿನಗೆ ಮುಪ್ಪಿಲಿಹರೆಯುಬಂದಿದೆ ಗಾಂಧಿದಯೆಯಿಂ  
 ರಜತಧವಳದ ಕೀರ್ತಿ ಬೆಳಗಲಿ ನಿನ್ನಮೂಜಗದೀ || ೧೫ ||

ಬಿಳಿಮರವ್ವಗಳೆಲ್ಲ ಪ್ರೇಮದಿ ಬಿಡಲು ಭಾರತ ರಾಜ್ಯಸೂತ್ರವ |  
 ಕರಿಯನಪ್ಪನು ಕೊಡಗಿನವ ಸೇನೆಗಳ ಕಡಿವಾಣಾ ||  
 ವಲಿದು ಕೈಯೊಳು ಧರಿಸಿ ನಡೆಸುವ ಸೇನೆಸಾಗವೆಂಟುದಿತೆಯಲಿ |  
 ಒಲವು ಕುಗ್ಗದೆ ಭೂಜಲಾಕಾಶದಲಿ ಮೆರೆಯುವನು || ೧೬ ||

ಮೇಟೆಯಣ್ಣನ ದೈವ ತೆರೆಯಿತು ರಾಟಚಕ್ರವ ತಿರುವಿ ಬಿಡುವಿಲಿ |  
 ಕೋಟೆಜನಕಾಹಾರವನು ನೀಂ ಬೆಳೆದು ಕೊಡಬೇಕು ||  
 ರಾಟಸೂತ್ರದಿ ನೂಲು ತೆಗೆಯುತೆ ಮಾಟ ಮಗ್ಗದಿ ನೇಯುವಕ್ರವ |  
 ಥಾಟಿನಿಂದಲಿ ಮೆರಿಸೊ ನಿನ್ನಯ ದೇಶಬಾಂಧವರ || ೧೭ ||

ಸಿಂದಿ ಶೆರೆಮೊದಲಾದ ಮಾದಕವಿಂದ. ಶಾಸನಬಂದು ಕೆಡಹುದು |  
 ಬಂದ ದುಡ್ಡಲಿ ಸುಖದ ಬಾಳುವೆ ಜನತೆಗೈಯ್ಯುವುದು ||  
 ಅಂದ ಚಂದದ ವಸ್ತ್ರಮೋಹವಿ ದುಂದು ಮಾಡದೆಹಣವನುಳಿಸುತೆ |  
 ಚಂದದ ಬಾಳುವೆಯು ನಮ್ಮದು ಮುಂದೆ ಜಗಮೊಳಗೇ || ೧೮ ||

ನಮ್ಮದಿದ್ದಿತು ಉಚ್ಚಸಂಸ್ಕೃತಿ ನಮ್ಮನಾಡಿದು ದೇವಬೀಡಿದು |  
 ನಮ್ಮದಸು ನಾವ್ವಿಟ್ಟು ಹೇವರ ಮೊಹಕೊಳಗಾಗಿ ||  
 ನಮ್ಮದಲ್ಲದ ಒಯಸಿ ಕುಣಿದೆವು ನಮ್ಮ ಸಂಸ್ಕೃತಿ ನಾವು ಮರೆತೆವು |  
 ನಮ್ಮ ನಾಡಿಗೆ ಶ್ರೇಯತರುವದು ನಮ್ಮದೆಂದೆಂದೂ || ೧೯ ||

ನಮ್ಮನಾಯಕ ಬಾವು ಗಾಂಧಿಯ ಕಮ್ಮತತ್ವವ ಜಗದಿಬೀರಲು |  
 ನಮ್ಮನಿಮ್ಮೆಂಬಗಳ ಭೇದವು ಅಳಿದುಹೋಗುವದೂ ||  
 ಬೊಮ್ಮ ನಿರ್ಮಿತ ವಿಶ್ವನೆಲ್ಲವು ಹೆಮ್ಮೆಯಿಂಮರೆದವುದು ಸಂತತ |  
 ನಮ್ಮದಿದು ಮಾನವ ಕುಟುಂಬವು ನಿತ್ಯಶಾಶ್ವತವೂ ||೨೦||

## ೩ ನುದಿರೆಯ ಮಹಿಮೆಯು.

ಸುಧೆಯಂ ಪಡೆದುಂ ಮರಣವತಪ್ಪಿಸೆ ಕಡಲನುಕಡೆವರು ದಾನವದಿವಿಜರು |  
 ಆದರೊಳು ಪಡೆದರು ಈರೆಳು ಮಣಿಗಳ ಕುಣಿದರು ಆಗಣಿತ ಸಂತಸದಿ ||  
 ಸುಧೆಯೊಂದಿಗೆ ತಾಹೊರಟ್ಟತು ಸುರೆತಾಕುಡಿಯುತೆ ದೈತ್ಯರು ಮದಿಸಿದರು |  
 ಸುಧೆಯನು ಈಂಟುತೆ ಮರಣವ ತಪ್ಪಿಸಿ ಮೆರೆದರು ವಿಶ್ವದಿಬಿ  
 ಡುಗಣ್ಣಿಗರೂ || ೧ ||

ಸುರೆಯಂ ಕುಡಿಯತೆ ಕಡುವದಿಂದಲಿ ಆಡರಿಸಿದರು ಕೇಡನು ರಕ್ಕಸರು |  
 ದುರುಳರ ಕಡಿಯಲು ಕಡುತ್ತರೆಯಿಂದಲಿ ದುಡುಕಿದನವಹರಿ ಅವತರಿಸಿ ||  
 ಮರುಳನುಹರಿತಾಮುದಿರೆಯ ಕೊಲ್ಲದೆ ಕುಡುಕರಮರಣವ ನೊಡರಿಸಿದ |  
 ಸರುವರ ಕಿಡಿಸಲು ಮುದಿರೆಯೆ ಮೂಲವು ಕಡುನಾಶಕವದ  
 ನರಿಯದಲೆ || ೨ ||

ಸಿಂದಿಯಂಬುದದು ಮೊಲೆವಾಲ್ತಾಡದ ಬಂಧಿಸೆ ಶಾಸನ ಕುಂದನು  
 ಹೊಂದದು |  
 ಅಂದಿನ ಚಣದೊಳ್ಳೀರೆಯಾಗುತೆ ಬಂದು ಮೋಹಿಪುದು ಮಾನವ  
 ಕೋಟಿಯು ||  
 ಬಂದುಮಾಡೆ ಶಿರೆಯಂದೆ ಭಟ್ಟಿಯೊಳ್ಳಿದು ಗೌಪ್ಯದೊಳ್ಳಿ ಲಿಯುವದು |  
 ಮಂದಹಾಸದಿಂ ತಾನಭಿಸಾರಿಕೆ ಯಂದದೆ ಮನೆಮನೆತಿರುಗುವದು || ೩ ||

ಹಿಂದು ದೇಶಸಿತ ಗಾಂಧಿಯಮಂತ್ರವ ನೊಂದನರಿಯೆ ಶಿರೆ ಸಿಂದಿಗಳು |  
 ಕುಂದುಕೊರೆತೆಗಳ ವೊಂದಿ ವಿಶ್ವದಿಂ ಕಂದಿಹೋಗಿ ಕಾಲ್ತಗಿಯುವವು ||  
 ಇಂದುನಮ್ಮಯ ರಾಷ್ಟ್ರಶಕಟದನೊಗದಿ ಕುಂತಿಹರು ತಂದೆಯ ಸಮರು |  
 ಒಂದುಗೂಡಿ ಜನರೊಂದೆ ಮನದಿತಾಂ ಗಾಂಧಿತತ್ವವವನು  
 ಹರಡುವುದು || ೪ ||

ಸಿಂಧಿಲೆರೆಗಳ ಬಂದು ಮಾಳ್ವ ಹೊರೆಸಂದುದು ನಾಯ್ಕಗಿ೦ದೆನದೆ |  
 ಮುಂದುವರಿಯುತೆ ತನ್ಮಯ ಸೇವೆಯುಚಂದದಿ ನೀಡಲು ತಾಸುಖವು ||  
 ಬಂದುಕು ಣಿಯುವದು ಸಗ್ಗದಿ ಗಾಂಧಿಯು ಸಂದಸಂತಸವ ತಾಸಡೆದು |  
 ಕುಂದುಕೊರೆತಿಗಳಸರಿಯದೆ ಬಾಳಿರಿಯಂವವರಗಳ ನೀಡುವನು || ೫ ||

### ೪ ಸನ್ನಾಹರಗಳೆಯು

ಏಳಿರಿ, ಏಳಿರಿ, ಬಲುಬೇಗ, ಬೆಳಗಾಯಿತು ಏಳಿರಿ ಬೇಗ |  
 ಖೂಳರ ಭಾರವನಿಳವುದಕೆ, ಮೇಳಾಗಿ ನಡೆಯಿರಿ ನೀವೀಗ |  
 ಬಿಳಿಯರಮದವನು ತೆಗ್ಗಿಸುತೆ, ಗೆಳೆಯರರವರನು ಮಾಡುತ್ತೆ |  
 ತಿಳಿಸುತೆ ನನ್ಮಯ ಸಂಸ್ಕೃತಿಯ, ಗಳಪದೆ ಮುಂದಡಿಹಾಕುತ್ತೆ |  
 ಬಳವನು ನೂರ್ಮಡಿ ಹೆಚ್ಚಿಸುತೆ, ಖಳತನದಿಂದತಿ ದೂರಿರುತೆ |  
 ಬಳರಹಿತರ ನೀವ್ಯಾಯುತ್ರೆ, ಬಳಯುತ ರಾಜ್ಯವಕಟ್ಟುತ್ತೆ |  
 ಬೆಳೆಗಳ ಹೇರಳ ಬೆಳೆಯುತ್ತೆ, ಬಳಕೆಪ ಬಡತನವೋಡಿಸುತೆ |  
 ತಿಳುವಿನ ಜೋತಿಯ ಬೆಳಗುತ್ತೆ ಧಳಧಳಕೀರ್ತಿಯ ಹೆಬ್ಬಿರುತೆ |  
 ಹಾಳ್ಳಿಸನಂಗಳ ದೂಡುತ್ತೆ, ಬಾಳನು ಸುಖಮಯ ಮಾಡುತ್ತೆ |  
 ಗೋಳನು ಪೆಣ್ಣಳ ದೂರುತ್ತೆ, ಮೇಳದ ಬಾಳನು ಮಾಡುತ್ತೆ |  
 ಅಳಿನ ಬುಧ್ಧಿಯ ನಡಗಿಸುತೆ, ಅಳಿಯನ ರೀವಿಲಿ ಮೆರೆಯುತ್ತೆ |  
 ಅಳರಸರ ಕೃತಿ ಮರೆಯುತ್ತೆ, ಅಳಲು ರಾಜ್ಯವ ಮುಂಬರುತೆ |  
 ಗಳಗಳವಳುವಿಕೆ ಕಳೆಯುತ್ತೆ, ಮಳಲಲಿ ಎಂಣೆಯ ತೆಗೆಯುತ್ತೆ |  
 ಬಿಳಿಯರ ದುರ್ಗುಣತ್ಯಜಿಸುತ್ತೆ, ಎಳೆಯರ ಸದ್ಗುಣಬೀರುತ್ತೆ |  
 ಘಳಲನೆ ಕಾರ್ಯವ ಮಾಡುತ್ತೆ, ತಳಮಳಸದ ಮನ ಮೆರೆಯುತ್ತೆ |  
 ಕೂಳಿನ ಶಿಳಿತಕೆ ಬೀಳದಲೆ, ತೋಳನ ಸ್ವಾರ್ಥವ ಕಲಿಯದಲೆ |  
 ಮೇಳಿಸಿನಡಿ ಬಾಳ್ಳಿಳಗುವದು, ಏಳಿರಿ ನಡೆಯಿರಿ ಮುಂದೀಗ ||

## ೫ ಕಲಪುರುಷನ ಕಂತೆಯು

ಕಲಿಯ ಕಾಲದ ಕಂತೆಯ ಕೇಳಿ ಕೂಡಿವ ಜನರೆಲ್ಲಾ |

ಕಲಿಯು ತನ್ನಯ ತಾಂಡವ ಪೂಡಿಹ ವಿಶ್ವದೊಳೆಲ್ಲೆಲ್ಲಾ || ೧ ||

ಹುಲಿಗೆಯಂಜದನ ನಿಲಿಗೆಯಂಜುವುದು ಸ್ಲೇಗದ ಭಯವಲ್ಲಾ |

ಸುಲಿಗೆಯೆಲ್ಲೆಡೆ ಹಬ್ಬಿದೆ ನರರೊಳು ವಿಶ್ವದೊಳೆಲ್ಲೆಲ್ಲಾ || ೨ ||

ರಾಷ್ಟ್ರ ರಾಷ್ಟ್ರದ ನಡುವೆ ಹಬ್ಬತಿದೆ ಹಗೆತನವೆಲ್ಲೆಲ್ಲಾ |

ರಾಷ್ಟ್ರನಾಯಕರು ಸ್ವಾರ್ಥದಿ ಶಾಂತಿಯ ಕದಡುವರೆಲ್ಲೆಲ್ಲಾ || ೩ ||

ವಿಶ್ವಸಿತನ ಪರಮಾತ್ಮನ ನಂಬುವ ಜನಗಳೆ ಉಳಿದಿಲ್ಲಾ |

ವಿಶ್ವವೇಧದೊಳ್ಳಲಿಯುತೆ ರಕುತವ ಹರಿಸುವರೆಲ್ಲೆಲ್ಲಾ || ೪ ||

ತಂದೆತಾಯಿ ಗುರುಹಿರಿಯರ ಸ್ಮರಣೆಗೆ ಮನದೊಳಗಿಂಬಿಲ್ಲಾ |

ಕಂಡಕಂಡವೆಣ್ಣೊಳ್ಳುತೆ ಗೃಹಿಣಿಯ ಮಾಪ್ಪರು ಎಲ್ಲೆಲ್ಲಾ || ೫ ||

ಧರ್ಮಗುರುಗಳೇ ಧರ್ಮದ ಭದ್ರದಿ ಸುಲಿಗೆ ಮಾಪ್ಪರಲ್ಲಾ |

ಕರ್ಮಮಾಡದಲೆ ಫಲವ ಬೇಡಿಪಬಂಟರೆಯೆಲ್ಲೆಲ್ಲಾ || ೬ ||

ಕಪ್ಪು ಸಂತೆಯೆ ದುಡ್ಡನು ಗಳಿಸುವ ಮಾರ್ಗವೆನಿಪುದಲ್ಲಾ |

ಉಪ್ಪು ವುಂಡವಗೆ ಮೋಸಗೊಳಪುದೆ ಜಾಣ್ಮೆಲಕ್ಕಣಲ್ಲಾ || ೭ ||

ದೇಶಭಕ್ತರ ಸೋಗಿಲಿ ಲಂಚವ ಪಡೆದರೆ ತಪ್ಪಲ್ಲಾ |

ದೇಶಶೀಳುತೆ ಜನಗಳ ಕೊಲ್ಪುದೆ ಪರಮ ಧರ್ಮವಲ್ಲಾ || ೮ ||

ಬಿಳಿಯ ಟೊಪ್ಪಿಗೆ ವೇಷದಿ ಜನಗಳ ಸುಲಿದರೆ ತಪ್ಪಲ್ಲಾ |

ಸುಳಿಯನರಿಯುತೆ ಸುಳ್ಳನು ಪೇಳ್ವದೆ ಲೋಕರೂಢಿಯಲ್ಲಾ || ೯ ||

ಕರ್ಮಯೋಗಿಯ ಗಾಂಧಿಯ ಕೊಲ್ಪುದೆ ತೂರಲಕ್ಕಣಲ್ಲಾ |

ಮರ್ಮವಿದನು ನೀಂ ತಿಳಿದು ನಡೆದೊಡೆ ಕಲಿಯಭಯವೆಯಿಲ್ಲಾ || ೧೦ ||

## ೬ ಜಾತೀಯತೆಯು.

ಸಾತ್ವಿಕರಾಜಸ ತಾನುಸಗುಣಗಳ ತಾತ್ವಿಕವಿಧಿಯಿಂಮಿಶ್ರಣ ಮಾಡುತೆ |  
 ಸಾತ್ವಿಕ ಬೊಮ್ಮನು ದೇಹಘಟಗಳ ನಿತ್ಯದಿ ನಿರ್ಮಿಪನೂ ||  
 ಆತ್ಮನು ನೆನ್ನುದಿ ಪಡೆಯುತೆ ಘಟದೊಳು ವಾಸಿಸಿದೇಹಿಯುವನಿಸುತ್ತೆ |  
 ಆತ್ಮನು ಕಾಯಕವೆಸಗಲು ಬರುವನು ಜಗದೊಳು ತಾನಂದೂ || ೧ ||

ಶ್ರಮವಿಭಾಗವ ಮಾಡಲು ಗುಣಗಳ ಹೊಂದಿಸಿ ಸಿರರಮಣಾ |  
 ಶ್ರಮದಿಂ ನಾಲ್ವರ್ಣಗಳನು ಪೇಳಿದ ಪಾಲಿಸೆ ಮಾನವರೂ ||  
 ಶ್ರಮವರಿಯುತೆ ನೃಕಾಯಕವೆಸಗಲು ನಿಪುಣತೆ ತಾಪಡೆದು |  
 ಶ್ರಮವೆನಿಸದೆ ತಾಬಾಳುವ ಜಗದೊಳು ಸಂತಸಪಡೆಯುತ್ತೆ || ೨ ||

ಜಾತಿಯನೂಲವ ನರಿಯದೆ ಜನಗಳು ಸ್ವಾರ್ಥದಿರೇಗುತ್ತೆ |  
 ಕೋತಿಯಂದದಿ ಕುಣಿಯುತೆ ವಿಶ್ವದಶಾಂತಿಯ ಕದಡುವರೂ ||  
 ಜಾತಿಯಜಗಳದ ನಂಜಿನ ಬೀಜವನೊಳುತೆ ವಿಶ್ವದೊಳೂ |  
 ಕೋತಿಸುನದ ಮುಂದಾಳ್ಳಳು ಸ್ವಾರ್ಥದಿ ಬೇಳೆಯ ಬೇಯ್ಸುವರು || ೩ ||

ತಿಳಿದುನೋಡೆ ಮಾನವ ಕುಲವೆಲ್ಲವು ಮನುವಿನ ಸಂತತಿಯೂ |  
 ಅಳಿದು ಪ್ರೇಮವ ತನ್ನೊಳು ಜಗಳವಹೂಡಿಹರೆಲ್ಲೊ ||  
 ತಳೆದು ಪ್ರೇಮವ ನಡೆದೊಡೆ ಜನತೆಯು ನಲಿವುದು ಸಂತಸದಿ |  
 ತಿಳುವುಪುಟ್ಟೆ ಜನಮರೆವುದು ಜಾತಿಯ ಕಲಹವನೆಂದೆಂದೂ || ೪ ||

ಕಂದೆ ತಾಯಿಗಳ ಜಾತಿಯು ಬರದುಮನುಜನಿಗೆಂದೆಂದೂ |  
 ಒಂದೆಕಾಯಕವ ಸಂತಸಮಾಡಲು ಜಾತಿಯ ಹೊಂದುವನೂ ||  
 ಹಿಂದೆ ಕಾಸಿಕನು ತಪವನುಗೈಯುತೆ ಪಾರ್ವನು ತಾನಾದ |  
 ನಿಂದ್ಯಕರ್ಮದಿಂ ಪುತ್ತಿನ ಕುವರನು ಬೇಡನು ತಾನಾದ || ೫ ||

ಆತ್ಮ ಜನಗಳೇ ಅಲೆಯುತೆ ವಿಶ್ವದಿ ಸಂಸ್ಕೃತಿ ಬೀರಿದರೂ |  
 ಬೇರೆಬೇರೆ ಋಷಿಶಿಷ್ಯರೆ ಆದರು ಜಾತಿಯ ಬಾಂಧವರು || ೬ ||  
 ಸಾರಿ ಹೇಳುವೆನು ನಡದಿದೆ ಬೆರಿಕೆಯು ವಿಶ್ವದೊಳೆಂದೆಂದೂ |  
 ದೂರುಮಾಡುತೆ ಜಾತಿಯ ಕುರುಡನು ಬಾಳ್ವುದು ಶಾಂತಿಯಲಿ || ೭ ||

## ೨ ನಾಡಗುಡಿಯು

ಮೆರೆವುದು ಭಾರತ ಬಾವುಟವೂ, ಮೆರೆಯಿಸಿ ನಮ್ಮಯ ಕೀರ್ತಿಯನೂ |  
 ತುಣುಕು ಹುಮ್ಮಸು ಹೊಮ್ಮಿಸುತ್ತೇ, ತರುತಲಿ ಸ್ವಾತಂತ್ರ್ಯವ ಜನಕೆ || ೧ ||  
 ಏರಿಸು ಧ್ವಜವನು ಆಗಸದೋಳ್, ತೋರಿಸು ಸ್ವಾತಂತ್ರ್ಯವ ಜಗದೊಳಗೇ |  
 ಹಿಡಿಸು ಪರಚಕ್ರದ ಭಯವ, ಕೂಡಿಸು ಜನರನು ಧ್ವಜದದಡಿಯೋಳ್ || ೨ ||  
 ನಾಡಿನ ಬಾವುಟ ಮೆರೆಯುತ್ತೆ, ನಾಡಿನ ಕೀರ್ತಿಯ ಹರಡುತ್ತೆ |  
 ನಾಡಿನ ಹೆಚ್ಚಳ ಮೆರೆಯುತ್ತೆ, ಸಾಡಿಂ ಬಾವುಟಗೌರವನಾ || ೩ ||  
 ಕೂಡಿವುದು ಮೂರ್ಖಾಣ್ಣೆಗಳೆ, ನೋಡಿಂ ಬಿಳಿಯದು ನೈರ್ಮಲ್ಯ |  
 ಕೂರ್ತಿಯಲಕ್ಕಣ ಕೆಂಬಣ್ಣಾ, ನಾಡಿನ ಐಕ್ಯವು ಹಸುರಿನಲಿ || ೪ ||  
 ಕೂಡಿಸಿ ಮುಸ್ಲಿಮ ಹಿಂದುಗಳಾ, ಮಾಡುತಲರವನು ಬಂಧುಗಳೆ |  
 ಮಾಡುತೆ ಕಾಯಕ ನಿಮ್ಮಗಳಾ, ಮಾಡುತೆ ಮಡೆಯಿಂ ಧ್ವಜಕಾಗಿ || ೫ ||  
 ಮಧ್ಯದಿ ಪೊಳೆವದಶೋಕನ ಚಕ್ರ, ಬಡತನ ನಾಶಕ ರಾಟೆಯ ಚಕ್ರ |  
 ಬಿಡದಲಿಬಾವುಟ ತಿರುಪಿದಚಕ್ರಾ, ಮಡಿದನುಪೊಗಳುತೆ ಚಕ್ರವನಾ || ೬ ||  
 ಅಳಿಯಿಂ ಜಾತಿಯ ವಳಜಗಳಾ, ಸುಳಿಯಲಿ ಪ್ರೇಮವು ಮನಗಳಲಿ |  
 ಕಳಿಯಿಂ ಬಳಲಿಕೆ ಬಾಧೆಗಳಾ, ಬೆಳಗಿಂ ಸಂಸ್ಕೃತಿ ಜಗದೊಳಗೇ || ೭ ||  
 ತಾಳಿಂ ಜನರೊಳು ಬಂಧುತ್ವಾ, ಕಾಳನು ಬೆಳೆಯಿಂ ವಿಪುಲದಲಿ |  
 ಮೂಳರ ಸದ್ವನು ಅಡಗಿಸುತೆ, ಬಾಳಿಂ ಸುಖಮಯ ಬಾಳುವೆಯಾ || ೮ ||

## ೮ ಪೆಣ್ಣಿನ ಮಹಿಮೆಯು

ಅಪವೇನವುದು ನೀರು ಅದರಿಂದಳಮಾನವಕೋಟಿ ಜನಿಸಿತು |  
 ಅಪಸಾಗರವಾಯ್ತು ನಾರಾಯಣ ಗಧಿಷ್ಠಾನಾ ||  
 ಅದಿಯೋಳಂದದೊಳು ಗರ್ಭತಮಾಗಿ ಹರಿ ತಾಸವಾಧಿಯೊಳಗಿರೆ  
 ಅದಿಲಕುಮಿಯು ಪ್ರಕೃತಿದೇವಿಯು ಪತಿಯ ಬಳಸಾರೆ || ೧ ||

ಆಗಲಾಗಿ ಸಮಾಧಿ ಭಂಗವು ಅಂಡಶೀಲಿತು ಅದರೊಳಹ ಹರಿ |  
 ನಾಭಿಯಿಂದಲಿ ಕಮಳವೆದ್ದಿತು ಮೇಲೆ ತಾನಾಗ ||  
 ಆಗಜಗಿಯಿತು ಮೂಲಜೋತಿಯು ಆಗಸದಿ ನೇಸರನಾಗ ಹೊಳೆಯಿತು |  
 ಆದಿನಾರಾಯಣನು ತನ್ನಯ ಲಿಲೆ ಪೂಡಿದನು || ೨ ||

ಕಮಳಮೊಳ್ಳವಿಧಿಯರೂಪದಿ ಹೊರಟ ತೇಜವು ನಾಲೊಗ್ಗವಪಡೆಯುತೆ |  
 ಕಮಳಸಂಭವನಾಗಿ ತೋರುತೆ ಸೃಷ್ಟಿ ನಿರ್ಮಿಸಿದ ||  
 ಪ್ರಕೃತಿಯಿಂ ಘಟಗಳನು ನಿರ್ಮಿಸಿ ಆತ್ಮರೂಪದ ತೇಜವದರೊಳು |  
 ಸಕೃತಿಪೊಂದದೊಳಿಸಿ ಜೀವನ ರಾಶಿ ಪುಟ್ಟಿಸಿದಾ || ೩ ||

ಪ್ರಕೃತಿರೂಪದ ಪೆಣ್ಣಿನೋಳ್ಳರಿ ಪುರುಷರೂಪದಿ ಮೀತನಾಗಲು |  
 ಪ್ರಕೃತಿ ಪುರುಷರ ಮಿಲನ ಲೀಲೆಯೆ ವಿಶ್ವವಿಸ್ತಾರಾ ||  
 ಪ್ರಕೃತಿ ರೂಪದ ಪೆಣ್ಣು ಕ್ಷೇತ್ರವು ಪುರುಷರೂಪದಿ ತೇಜ ಪಡೆಯುತೆ |  
 ಸಕೃತಮೊಳ್ಳಲವೀಯೆ ಮಾನವ ಕೋಟಿ ಜನಿಸುವುದೂ || ೪ ||

ಪೆಣ್ಣು ಅಲ್ಲವೆ ನಮ್ಮಪೆತ್ತಿಹ ಮಾತೆ ಜಗದೊಳು ನಮ್ಮಪೊರೆದಳು |  
 ಪೆಣ್ಣುಮಹಿಮೆಯನರಿಯೆ ಪಡೆವವು ನಿತ್ಯಸೌಖ್ಯಗಳಾ ||  
 ಪೆಣ್ಣು ಪ್ರಕೃತಿಯರೂಪು ಶ್ರೀಹರಿ ಪ್ರಿಯಳುಯೆನಿಸಿದಳಾದಿಲಕ್ಷ್ಮಿಯು |  
 ಪೆಣ್ಣುನೆಂದಿಗು ಬೀಳುಗೆಡಹದೆ ನಡೆನಿಯೆ ಜಸುಖವೂ || ೫ ||

ಪೆಣ್ಣು ಪಾರ್ವತಿರೂಪುತಾಳುತೆ ಬಳವಕೊಡುವಳು ನಿತ್ಯಮನುಜಗೆ |  
 ಪೆಣ್ಣು ಲಕುಮಿಯ ರೂಪಿನಿಂದಲಿ ಧನವನೀಡುವಳೂ ||  
 ಪೆಣ್ಣು ಸರತಿಸಯಾಗ ಬಿಜ್ಜೆಯ ಪೊಳೆಯ ಜಗದೊಳು ಹರಿಸಿಯದರಾ |  
 ಹೆಣ್ಣು ಸವಿಯುತೆ ನರನು ಪಡೆವನು ಸೌಖ್ಯ ಇಹಪರವಾ || ೬ ||

ಪೆಣ್ಣು ಮೋಹಿನಿಯಾಗಿ ಹರಿದಾನವರ ನಾಶವಗೈದ ಪೂರ್ವದಿ |  
 ಪೆಣ್ಣು ದುರ್ಗೆಯು ಕೃಷ್ಣ ಭಗಿನಿಯು ಜಗದಿ ಮೆರೆಯುತ್ತೆ ||  
 ಪೆಣ್ಣು ಶಾಕಂಬರಿಯು ಭೀಕರ ರೂಪುತಾಳುತೆ ದುಟ್ಟರಕ್ಕಸ- |  
 ರಃ ಸದೆದಳು ಶಕ್ತಿಯೆನಿಸುತೆ ತಾಯಿ ಮಹೆಕಾಳೀ || ೭ ||

ಪೆಣ್ಣು ಸೀತಿಯು ಘೋರ ರೂಪವತಾಳಿ ಶತಶಿರನನ್ನು ಕೊಂದಳು |  
 ಪೆಣ್ಣು ಶಾರದೆವಾದಕೆಳೆದಳು ಮುನಿಯ ಶಂಕರನ ||  
 ಪೆಣ್ಣು ನಕತದಿಂದೆ ರಾಮಾನುಜನು ಯತಿವರನಾದುದವರಿಂ |  
 ಪೆಣ್ಣು ಜಗದೊಳು ಮಾಡಲಾಗದ ಕಾರ್ಯ ತಾನಿಲ್ಲಾ || ೮ ||

ನುಣ್ಣುವೆನಿಪಾ ಕೈಸ್ತಧರ್ಮವ ಜಗದಿ ಹರಡಿದಯೇ ಶುಪ್ರಭುತಾ |  
 ಪೆಣ್ಣು ಮೇರಿಯ ದಯದಿಮೆರೆದನು ಸರ್ವದಿಶೆಯಲ್ಲಿ ||  
 ಪೆಣ್ಣು ನ ಪೋಹಕ್ಕೆ ಹೇಸುತೆ ತ್ಯಜಿಸಿ ಸಂಸಾರವನು ಗೌತುನು |  
 ಘನ್ನಮುನಿವರ ಬುದ್ಧನೆನಿಸುತೆ ಮೆರೆದ ವಿಶ್ವದೊಳೂ || ೯ ||

ಪೆಣ್ಣು ಮಣಿ ರೇಝಿಯಳು ತನ್ನಯ ಬುದ್ಧಿ ಕಾಶಲದಿಂದಲಾಳ್ತಳು |  
 ಪೆಣ್ಣು ರಾಣಿಯ ನೂರಜಹನಳ ಸಮರು ಯಾರಿಲ್ಲಾ ||  
 ಪೆಣ್ಣು ಮಣಿಮಾಲೆಯಲಿ ಪೊಳೆವರು ಚನ್ನೆ ಚನ್ನಮ್ಮಾದಿ ಸತ್ತಿಯರು |  
 ಪೆಣ್ಣು ಪ್ರಾಂತವನಾಳಿ ಪೋಗಳು ಸರೋಜಳೆಂಬವಳೂ || ೧೦ ||

ಘನ್ನ ರೀತಿಯ ಪಡೆದಹಲ್ಯಯ ದ್ರುಪದಪುತ್ರಿಯಸೀತೆ ಕಾಲೆಯ |  
 ಚನ್ನೆನುಂದೊದರಿಯ ಸ್ಮರಣೆಯಮಾಡಿ ಪಾಪಗಳೂ ||  
 ಇನ್ನು ನಾಶವ ಪಡೆದು ಮನುಜನು ಸನ್ನ ಸದ್ಗತಿಸಡೆದುತಾ ನತಿ |  
 ಘನ್ನ ಸಂತಸದಿಂದೆ ಮೆರೆವನು ನಿಯತಸಗ್ಗದೊಳೂ || ೧೧ ||

ಪೆಣ್ಣು ವಿರಹಿತ ಮನೆಯು ಪಾಳ್ಕುಡಿ ಪೆಣ್ಣು ಇದೊಡೆ ದೀವನುಂದಿರ |  
 ಪೆಣ್ಣು ಮನೆಯ ಲಕುಮಿಯೆನಿಸಳು ಸದ್ಗತಿಯ ತೋರಕಳೂ ||  
 ಪೆಣ್ಣು ಮುನಿದೊಡೆ ಮಾರಿಯಾಗ್ವಳು ಪೆಣ್ಣು ಮೊಲಿದೊಡೆ ಶ್ರೀಯು-  
 ತಮವಳು ||

ಪೆಣ್ಣು ಸರುವರ ಹೆಮ್ಮೆ ಕುಲದೇವತೆಯು ಯೆನಿಸಿಹಳೂ || ೧೨ ||

ಪೆಣ್ಣು ಸನ್ಮಾರ್ಗದೊಳೆ ಇದೊಡೆ ತನ್ನ ಕುಲಕೋಟಿಯನು ಮೆರೆದಳು |  
 ಪೆಣ್ಣು ವಾಸುದ ಮಾರ್ಗ ಪಿಡಿದೊಡೆ ಹಾಳುಗೆಡಹುವಳೂ ||  
 ಪೆಣ್ಣಿಗೆ ಪತಿದೇವನೆನಿಸನು ಪೆಣ್ಣು ಗಂಡನ ಮಂತ್ರಿಯೆನಿಸಳು |  
 ಪೆಣ್ಣು ಬೀಳೊಡೆ ನಿಯತನರಕವು ನರಗೆ ಶಾಶ್ವತವೂ || ೧೩ ||

## ೯ ಅಭಿಸಾರಿಕೆಯು

ನಾನಭಿಸಾರಿಕೆ ಹೊರಟಿಹೆನೂ ಸಲ್ಲನಕ್ಕೂಡಲು ರಾತ್ರಿಯೊಳೂ  
 ರಾಧೆಯು ಕೃಷ್ಣನ ಸಂಗದೊಳೂ, ಕೂಡಿಡವೋಲ್ಲು ಕೂಡುವೆನೂ ||  
 ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ |  
 ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ ||  
 ಬಿಂಕವ ಮೆರೆಯಲು ನಾನಿಂದೂ, ಶಂಕಿಸುವುದು ಜನಜಾರಿಣಿಯೂ |  
 ಶಂಕಿಪಜನರ ಕಣ್ಣೊಳಗೇ, ತೂರುವೆ ಮಣ್ಣನು ನಾನಿಂದೂ ||  
 ದ್ರೌಪದಿಯೈವರ ವಸಿದಳೂ, ನನ್ನಯಗಂಡರುಮೂರರಡೂ |  
 ಪತಿಯರು ದೇಹವಕೊಂಡಿಹರೂ, ಮನವನು ಕದ್ದಿಹಮಾರಮಣಾ ||  
 ಪತಿಯರು ಮನವನು ಕಳವುದಕೇ, ಸತತದಿ ಯತ್ನವಮಾಡುವರೂ |  
 ಪತಿಯರ ಮೂಲೆಗೆಯೊತ್ತತ್ತೇ, ನಡೆದಿಹೆನ್ನನ ಕೂಡ್ವದಕೇ ||  
 ಕಾಮನು ಕ್ರೋಧನು ಮೋಹನನೂ, ಮತ್ಸರ ಮದದಂಭಾದಿಗಳೂ |  
 ಪತಿಗಳು ನನ್ನನು ಶೆಳೆಯುವರೂ, ಗತಿಕಾಣವೆ ನಾಹೊರಟಿಹೆನೂ ||  
 ಅತಿ ದಾರುಣವಿದು ಕಾಯಕವೂ, ಪತಿಗಳ ಮೋಸವಗೊಳಿಸುವದೂ |  
 ಸೂಳೆಯರೋಣಿಗೆ ಹೊರಟಿಹೆನೂ, ಸೂಳರಿಯುತೆ ನಾಜಾರುವೆನೂ ||  
 ಖೂಳರ ಕಣ್ಣಿಗೆ ಬೀಳದಲೇ, ಜಾಳವನೊಡ್ಡುತೆ ಕುಶಲದಲೇ |  
 ಬಾಳಿಗೆ ಮಣ್ಣನು ಎರಚುತ್ತೇ ಗೋಳಿನ ಮಾಯವ ದೂಡುವೆನೂ ||  
 ಮದಿರೆಯ ಕುಡಿಯುತೆ ಮದಿಸುವೆನೂ, ಮದವೇರುತೆ ನಾಕುಣಿಯುವೆನೂ |  
 ಮದಿರೆಯ ಭಟ್ಟಿಯು ಮನದೊಳಗೇ, ಮಧುರಿಪುವಿನ ನಾಮಾವೃತವು ||  
 ಶಾಸನವಿದ ತಾಂಬೂಲವೂ, ಶೋಷಿಸದಿದು ತಾವೇಹಗಳೂ |  
 ಈರನ ಕೃಪೆಯಿಂದೆಲ್ಲರಿಗೆ, ತೋಷನನೀಡ್ವುದು ಸಂತತದೀ ||  
 ಮದಿರೆಯ ಕುಡಿಯುತೆ ಮೋಹನನೂ, ಕಡುಸುದದಿಂದಲಿ ತಾಕುಣಿದೂ |  
 ಭಜಿಸಿದ ಸಂತತ ಹರಿನಾಮಾ, ಭಜಿಸುತ ಶೇರಿದ ವೈಕುಂತಾ ||

## ೧೦ ಗೀತೆನ್ನು

ಗೀತೆಯನು ಬರೆವಾಗ ಜನಪದೆಯ ನೀನಮ್ಮಾ |  
 ಗೀತೆಯೆಂಬ ಭಿಧಾನ ಪಡೆದೆನೀನಮ್ಮಾ ||  
 ಗೀತೆತಾಪ್ರಿಯಕರವು ತಾತಪರಮಾತ್ಮಂಗೆ |  
 ಗೀತಾಭಿಧಾನಮಂ ಸಾರ್ಥಕ್ಯಗೊಳಿಸಮ್ಮಾ || ೧ ||

ಗೀತಮ್ಮ ಕೇಳೇಗ ಕೂಸುನಿನಾಗಿಹೆಯೆಂದೂ |  
 ಓತು ನಿನಗಾಗಿ ತಂದಿಹನು ನಿಮ್ಮಣ್ಣಾ ||  
 ಗೀತೆತನ್ನಲಯೆಂದು ಸವಿಯಾದ ಹಣ್ಣುಗಳಾ ||  
 ಕೂತು ತನ್ನಮ್ಮ ನೀ ಸಕ್ತಹಣ್ಣಾ || ೨ ||

ಕೂತು ಕೇಳೇಳುವೆನು ಫಲಗಳ ಮಹಿಮೆಯನೂ |  
 ಗೀತೆತನ್ನಲು ಅವಳ ರೋದನವುಯೆಲ್ಲಾ ||  
 ಸೋತುಕಾಲ್ತಿಗೆಯುವದು ನಗೆ ನಿನ್ನ ಮೊಗದಲ್ಲಿ |  
 ಓತು ಹೊರಹೊಮ್ಮುವುದು ಕೇಳು ಗೀತಮ್ಮಾ || ೩ ||

ಗೀತಮ್ಮ ವೇಳೆರಡು ವರುಷಗತಿಸಲು ನೀನು |  
 ಕೋತುಳ್ಳ ಕುಡುವೆಣ್ಣು ನೀನಾಗುವೀ ||  
 ನೀತಿವಂತನ ನಾನು ತರುವೆ ವರನಿನಗಾಗಿ |  
 ಪ್ರೀತಿಯಿಂದಲಿ ಧಾರೆಯೇರೆವೆನಮ್ಮಾ || ೪ ||

ನೀತಿವಂತನ ಪತಿಯ ದೇವನನು ಭಾವಿಸುತೆ |  
 ಪ್ರೀತಿಯಿಂದಲಿ ಯವನ ಸೇವೆಮಾಡಮ್ಮಾ ||  
 ನೀತಿವಂತರ ಮಗಳು ನೀನೆಂದು ಮರೆಯದಿರು |  
 ಕೀರ್ತಿಯನು ತಾರಮ್ಮ ನೀನೆನ್ನ ಕುಲಕೇ || ೫ ||

ಗೀತೆಕೇಳತ್ತೆ ಮೂವರನೀನು ಸಂತತದಿ |  
 ಪ್ರೀತಿಯಿಂದಲಿಯವರ ಶಿಶ್ರೂಷೆಮಾಡಮ್ಮಾ ||  
 ಕೋತಿಯಿಂದದಿ ನಡೆಯೆ ಘಾತಗೊಳುವುದುನಿನ್ನ |  
 ಪ್ರೀತಿಯ ಸಂಸಾರವೀ ಜಗದೊಳೂ || ೬ ||

ನೀತಿಬಿಡುತಲಿ ಗಂಡ ಕೋತಿಯಿಂದದಿ ನಡೆಯೆ |  
 ಮಾತುಬೆಳೆಸದೆ ನೀನು ನೀತಿ ತೋರಮ್ಮಾ ||  
 ಆತನ ತಂಗಿಯರ ತಮ್ಮಗಳ ಜೋತೆನೀನು |  
 ಪ್ರೀತಿಯ ಕೆಳತನದಿ ಕಾಣಮ್ಮಾ ನಿನು || ೭ ||

ದಾಸದಾಸಿಯರನ್ನು ಓತುಪಡೆದಿಹ ಸುತರ |  
 ನಾತೆಯಿಂದಲಿ ದಯವ ನೀತೋರಿಸನ್ನಾ ||  
 ನಾತನನ್ನಿವುಗಳನು ನಡಿಸೆ ನೀ ಪಡೆವಪೆಯೆ |  
 ಖ್ಯಾತಿಯನು ಜಗದೊಳಗೆ ಶ್ರೇಷ್ಠಸತಿಯೆಂದೂ || ೮ ||

## ೧೧ ದೀಪಾಳಿಯ ಕೋಟಿಯಾಟವು

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |  
 ಒಂದು ಸುತ್ತಿನ ಕೋಟಿ, ಅದರೊಳಗೊಂದು ಚಂದದ ಬಸವ || ೧ ||

ಬಸವನು ಸ್ವರ್ಗದೊಳೂ ಬೆನ್ನೊಳು ಪರಶಿವನನು ಹೊರುವಾ |  
 ಬಸವನಮೇಲ್ಪತ್ತಿ, ಪರಶಿವನೂಜಗವನು ಪೊರೆವಾ || ೨ ||

ಪರಶಿವನಾಜ್ಞೆಯಲೀ, ಬಸವನು ಜನಿಸಿದ ಭೂಮಿಯಲಿ |  
 ಪರಶಿವನಾಜ್ಞೆಯನೂ, ಬಸವನು ಬೀರಿಸ ಭೂಮಿಯಲಿ || ೩ ||

ಬಸವನು ಮಾದರಸ, ಮನೆಯೊಳು ಜನಿಸಿದಮಗನಾಗಿ |  
 ಬಸವನು ತಾಪೊರೆದಾ, ಪತಿತರ ಪಾವನ ಮಾಡುತ್ತಲೀ || ೪ ||

ಬಸವನು ಜನಿವಾರ, ಬಿಸುಟುತೆ ಜಾತಿಯ ಗೂಡಿಸಿದ |  
 ಬಸವನ ದಯೆದಿಂದೇ, ಭಾರತ ಜನಗೂಡಿತವೊಂವೇ || ೫ ||

ಮುಷಿವರ ಬಸವಂಣಾ, ಸಂಗನುಕ್ಷೇತ್ರದಿತಪಿಸುತ್ತೇ |  
 ಕೃಷಿವಲರುದ್ಧಾರ, ಮಾಡಿದ ಬಸವಜನೋದ್ಧಾರಾ || ೬ ||

ಬಸವನು ಭಕುತಿಯಲಿ, ಸಂಗನನರ್ಚಿಸಿ ನಿತ್ಯದಲಿ |  
 ಎಸೆದನು ಭೂಮಿಯಲಿ, ಭಕ್ತರಮಾಲಿಕೆ ಪದಕದಲಿ || ೭ ||

ಬಸವನು ತಾಹೊರಟಾ, ಮಂತ್ರಿಯ ಬಳದೇವನ ಮನೆಗೆ |  
 ಬಸವನ ಮೆಚ್ಚುತ್ತಲಿ, ಮಗಳನುಯಿತ್ತನು ಬಳದೇವಾ || ೮ ||

ಬಸವನ ಚಾತುರ್ಯ, ಶೆಳೆಯಿತು ಮನವನು ಬಿಜ್ಜಳವ |  
 ಬಸವನ ನೇಮಿಸಿದಾ, ಮಂತ್ರಿಯತಾಣದಿ ಬಿಜ್ಜಳನೂ || ೯ ||

ಬಸವನ ದಯದಿಂದೇ, ಧಾವಿಸಿ ಬಂದು ಉ ಶರಣಜನಾ |  
 ಬಸವನ ದರುಶನದೀ, ಹೊಂದಿತು ಸಂತಪ ಸೌಖ್ಯಗಳಾ || ೧೦ ||

ಬಸವನ ಪರಿಕಿಷಲೂ ಹೊರಟನು ಅಲ್ಲನುಪ್ರಭು ತಾನೂ |  
 ಬಸವನ ನೋಡುತ್ತಲಿ, ತುಂಬಿತು ದರುಷವು ಅವನಲ್ಲೀ || ೧೧ ||

ಊರೂರಿಗೆ ಬಸವಾ, ಕಟ್ಟಿದ ಮಠಗಳನೊಂದೊಂದೂ |  
 ಬೇರೂರಿದ ಪಳೆಯ, ದೋಷವನೋಡಿಸಿದನು ಬಸವಾ || ೧೨ ||

ಮಠವೊಳಗಯ್ಯನಿಗೆ, ಶಿಶುಗಳನೋಡಿಸೆ ವಿಧಿಸಿದನೂ |  
 ಶರಣನು ದೂಡಿದನೂ, ಧರ್ಮದ ಹೋಗಿಲಿ ಮೆರೆವನರಾ || ೧೩ ||

ಅನ್ನವ ನೀಡಿಸಿದಾ, ಮಠದಲಿ ಹಸಿದಿದ ಜನಪದಕೇ |  
 ತನ್ನವರೆಲ್ಲರನೂ, ತಿಳಿಯುವ ದಾರಿಯ ತೋರಿಸಿದಾ || ೧೪ ||

ಮಾನವ ಜನವೆಲ್ಲಾ, ಮನುವಿನ ಸಂತತಿ ತಾನೆಂದೂ |  
 ಬೋಧೆಯ ಮಾಡಿದನೂ, ಜನಗಳನೊಂದನುಗೂಡಿಸುತ್ತೇ || ೧೫ ||

ಠಾಟಿಯ ತಿರುವುತಲೀ, ನೂಲಲಿ ಬಟ್ಟಿಯ ನೇಯುತ್ತಲೀ |  
 ಠಾಟಲಿ ಮೆರೆಯುತ್ತಲೀ, ಬಾಳುವ ಠಾಟಿಯ ತೋರಿದನೂ || ೧೬ ||

ಕಾಯಕ ಕೈಲಾಸ, ವೆಂಬುವ ತತ್ತ್ವವ ಬೋಧಿಸಿದಾ |  
 ನಾಯಕ ಬಸವಂಣಾ, ಮಾಡದ ಕಾಯಕವೇನಣ್ಣಾ || ೧೭ ||

ಬಸವನು ಮಾಡಿದುದೇ ಬಸವನ ತಮ್ಮನು ಮೋಹನನೂ |  
 ಎಸಗುತೆ ಭಾರತಕೇ, ತಂದನು ಸ್ವಾತಂತ್ರದ ಲಕುಮಿ || ೧೮ ||

ಬಸವನು ಮೋಹನರೂ, ಶೇರುತೆ ಪರಶಿವ ಸಾನ್ನಿಧ್ಯಾ |  
 ಎಸೆವನು ದಿಟ್ಟಿಗಳಾ, ನಮ್ಮೊಳು ಪ್ರೇಮವ ಬೀರುತಲೀ || ೧೯ ||

ಬಸವನ ತತ್ತ್ವಗಳಾ, ಜನಗಳು ಪಾಲಿಸೆ ಸಂತತದೀ |  
 ಬಸವನು ಮೋಹನರೂ, ಮಾಳ್ವರು ತಾಂಡವ ನೃತ್ಯಗಳಾ || ೨೦ ||

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |

## ೧೨ ಗಿಳಿಯು

ಹಸಿರು ಬಂಣದಿಂದೆಸೆಯುತೆ ಪಕ್ಕವ |  
 ಪಸರಿಸಿ ಗಿಳಿಹಾರಾಡುವುದೂ ||  
 ಹೊಸಗಾಲದ ಗಿಳಿ ಹುಸಿಯನು ಪೇಳದು |  
 ಹಸುಮಕ್ಕಳ ಮನ ಶಿಳೆಯವುದೂ || ೧ ||

ಹಸಿರು ಒಂಣದಿಂದೆಸೆಯನ ವೃಕ್ಷದಿ |  
 ಸಸುನಗುತಲಿ ತಾ ಕೂರುವುದೂ ||  
 ಹಸಿವನೀಗಿಪುದು ಫಲಗಳ ತಿನ್ನುತೆ |  
 ಹೊಸಮನದಲಿ ತಾ ಹಾರುವುದೂ || ೨ ||

ಕೆಂಪು ಬಂಣದ ಚುಂಚುವಚುಚ್ಚುತೆ |  
 ಸಂತಸದಲಿ ಫಲಭಿಕ್ಷಿಪುದು ||  
 ಕೆಂಪು ವರ್ಣದಿಂ ರಂಜಿತ ಹೃದಯದ |  
 ಸಂಪನು ಜನುಗೆ ತೋರುವುದೂ || ೩ ||

ಹಸಿರುಬಂಣದಿಂದೆಸೆಯಲಿ ಭೂಮಿಯು |  
 ಸಸಿಗಳು ಬಿಳಿಯಲಿ ಸಂತತದಿ ||  
 ಹಸುಗಳು ಹಾಲನು ಕರೆಯಲಿಯೆನ್ನುತೆ |  
 ಉಸಿರುವುದದು ತಾ ಸಂತಸದೀ || ೪ ||

ನೀಲವೇಘಮಂಡಳದೊಳು ಹಾರುತೆ |  
 ಕಾಲನಗತಿಯನು ಅರಿಯುವುದೂ ||  
 ಸೂಳನರಿತು ನಡೆವೊಡಿಸುವನು ನರ |  
 ಕೇಡನು ಯೆಂದದು ಭೋಧಿಪುದು || ೫ ||

ಕಂಡ ಕಂಡಕಡೆ ಹಾರಲು ಬಯಸದು |  
 ಅಂಡಜವದು ತಾನಾಗಸದಿ ||  
 ನಿಂತು ಭೋಧಿಪುದು ಹಿಂಸೆಯಮಂತ್ರಭೂ- |  
 ಮಂಡಳದೊಳ್ಳನ ಪಾಲಿಸಲು || ೬ ||

ರಾಮ ರಾಮ ಹರಿರಾಮ ನೆನ್ನು ತಲಿ ತಾ |  
 ರಾಮ ಭಕುತ ನಾರದನಂತೆ ||  
 ರಾಮ ಭಜನೆಯನು ಸಂತತನಾಡುತೆ |  
 ಕಾವಿ ತ ದಿಶೆಯಲಿ ಹಾರುವದು || ೭ ||

ಮುಗಲಿಸೊಳಗೆ ತಾಹಾರುತಲಿದರೂ |  
 ಹಗಲಿರುಳೆನ್ನದೆ ತನ್ನಮನಾ ||  
 ಖಗವಾಹನನೊಳ್ಳಿಟ್ಟು ಮನುಜಗೆ |  
 ಮಿಗಲೆನಿಪಾಶಿಶ ನೀಡುವುದು || ೮ ||

## ೧೨ ಕುಟ್ಟುವ ಪದವು

ನೆಲ್ಲ ಕುಟ್ಟೋಣ ಬಾರೆ, ತಂಗಿ ನೆಲ್ಲ ಕುಟ್ಟೋಣ ಬಾರೆ |  
 ಗೊಳ್ಳತೆಗೆಯೋಣ ಬಾರೆ, ನೆಲ್ಲ ಥಳಿಸೋಣ ಬಾರೆ || ಪಲ್ಲ ||

ನೆಲ್ಲನತರ್ಯಾಮಿ, ತಾನಿಹುದು ಅದರೊಳಕ್ಕೆ |  
 ನೆಲ್ಲ ಥಳಸಲಕ್ಕೇ, ಕಾಣುವುದು ಗೊಳ್ಳದೂರಿ || ೧ ||

ಗೊಳ್ಳು ಜಗದಮಾಯಾ, ಅದರೊಳಕ್ಕಿಯಾತ್ಮತೇಜಾ |  
 ಜೊಳ್ಳುಮಾಯೆ ಪೋಗೆ, ಪೊಳೆವುದಾತ್ಮ ತೇಜಾ || ೨ ||

ಪೊಳ್ಳುದೇಹ ಮಾಯಾ, ಅದರೊಳಿರುವ ನಂತರಾತ್ಮಾ |  
 ಜೊಳ್ಳು ಮಾಯೆದೂಡೆ, ಪೊಳೆವನಂತರಾತ್ಮಾ || ೩ ||

ಕೊಲ್ಲೆ ಗಾಂಧಿ ದೇಹಾ, ಅದರೊರ್ಧ ದಿವ್ಯತೇಜಾ |  
 ಸಲ್ಲಿತಾಗ ಬೇಗ, ನಿತ್ಯ ಪರಾಂಧಾಮಾ || ೪ ||

ಕೊಲ್ಲೆ ಕೊಲೆಗಳೆಲ್ಲಾ, ನಡೆವುದೆಲ್ಲಾ ಜಗದಮಾಯಾ |  
 ಕೊಲ್ಲೆ ನರನದೇಹಾ, ಕೊಲ್ಲಲಾರನಾತ್ಮಾ || ೫ ||

ಘಲ್ಲನಯನ ಕೃಷ್ಣಾ, ಗೀತೆ ಕಣದಿ ಪೇಳ್ಳನಾಗ |  
 ಮಲ್ಲನರಗೆ ಜೀವಾ, ನೆಲ್ಲಪ್ರಾಯವೆಂತಾ || ೬ ||

## ೧೪ ಭಿಕ್ಷುಕನು

ಕುಂಬಳ ಸೊಟ್ಟೀಕ್ಕೆಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು |  
ಕುಂಬಳರಾಜನ ಪಟ್ಟಣದೊಳಗೆ ನಡೆವನು ತಾಜೋಗಿ || ೧ ||

ಉಂಬಳ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ |  
ತುಂಬಿದ ಊರೊಳು ಜನಮನ ಪರಿಕಿಸೆ ನಡೆವನು ತಾಜೋಗಿ || ೨ ||

ಭಿಕ್ಷೆಯ ಬೇಡಲು ಬಂದಿಹೆನಮ್ಮಾ ಮತ್ಸರವಿರದಿರೆ ಭಿಕ್ಷೆಯ ನೀಡು |  
ತುಚ್ಛರ ಮನೆಯ ಭಿಕ್ಷೆಯ ನೆಂದಿಗೂ ಗ್ರಹಿಸೆನು ನಾನಿಂದೂ || ೩ ||

ಮನೆಯಜಮಾನನು ಮೈಮುರಿ ದುಡಿದುಂ ಹೊಲದೊಳು ಧಾನ್ಯವ  
ಬೆಳೆದಿರೆ ನೀ |

ನನುವಯದಿಂದಲಿ ನೀಡಲು ಭಿಕ್ಷೆಯ ಗ್ರಹಿಸುವೆ ಪ್ರೇಮದಲಿ || ೪ ||  
ಮಾನಸ ಶ್ರಮವನು ಮಾಡುತೆ ನಿನ್ನಯ ಪ್ರೇಮದಪತಿ ಧನಗಳಿಸುತಿರೆ |

ದಾನವ ಭಕುತಿಲಿ ಮಾಡಿದೊಡದನನು ಸಾನಂದದಿನಾಂ  
ಕೊಳ್ಳುವೆನೂ || ೫ ||

ಅನ್ನದ ವಸ್ತ್ರದ ಕೊರೆತೆಯನರಿಯೆನು ನನ್ನ ಯಗಳೆಯವ ಧನಪತಿಯು |  
ಚೆನ್ನ ಮನದಿನೀ ನೆನ್ನೊಳು ನೀಡುವ ಭಕುತಿಯ ಭಿಕ್ಷೆಯ  
ಕೊಳ್ಳುವೆನು || ೬ ||

ಜಾತಿ ವಿಜಾತಿಯ ಭೇಧವ ನೆರಿಯೆನು ಪ್ರೀತಿಯಿಂದೆ ನೀ ಭಿಕ್ಷೆಯನೀಡಲು |  
ಓತುಹರಿಸುವೆ ನಖಂಡಸು ಮಂಗಲೆಯಾಗುತೆ ನೀ ಪೊಳೆಯೆಂದೂ || ೭ ||

ಪೆಣ್ಣನು ಪೊರೆವೆನು ಪತಿರೂಪದಿ ನಾಧನ್ಯ ಸದಾಶಿವ ಮೂರುತಿಯು |  
ಇನ್ನು ಜನಗಳ ಪಾಲಿಸೆ ತಂದೆಯ ರೂಪದಿ ಶ್ರೀಹರಿ ವಿಶ್ವಾತ್ಮಾ || ೮ ||

ಸಂಣಮಕ್ಕಳರೂಪದಿ ಪೊರೆವಳು ಎನ್ನಯಸತಿಜಗದಂಬೆ |  
ನಿನ್ನಯ ಅತಿಥಿಯ ರೂಪದಿ ಬಂದಿಹೆ ಜಗದೊಳು ನಾನಿಂದೂ || ೯ ||

ಸನ್ನುತ ಬಿಡ್ಡಿಯ ವಿತರಣ ಕಾರ್ಯವ ಸರಸತಿರೂಪದಿ ಮಾಡುವೆನೂ |  
ಇನ್ನುನಾನು ಮಾಡದ ಕಾರ್ಯಕವದು ಜಗದೊಳಗೇನುಂಟು || ೧೦ ||

ಕಪ್ಪು ಸಂತೆಯಿಂ ಜನಗಳು ದುಡ್ಡನು ಗಳಿಸುವರೆಂಬ ದೂರನುಕೇಳುತೆ |  
ತಪ್ಪನು ತಿದ್ದಲು ಜಗದಲಿ ಬಂದಿಹೆ ಜೋಗಿಯ ವೇಷದಲಿ || ೧೧ ||

ವಕ್ಕುಲಿಗರು ತಾ ರೋಕ್ಕವಆಶಿಲಿ ಹೊಲಬೀಳ್ಗೆಡಹುತೆ ಸೀಡಿಪರೊಡೆಯ ನಾ  
 ಹೊಕ್ಕು ಭೂಮಿಯನು ಮಾಡುತೆ ಬೆಳೆಯಲು ಬುದ್ಧಿಯ  
 ಹೇಳುವೆನೂ || ೧೨ ||

ಚಿಕ್ಕಮಕ್ಕಳು ಬಸವನೋಹನರು ಜಗದಿ ಮಾಡಿದ ಬೋಧೆಗಳಾ |  
 ಚೊಕ್ಕಮನದಿ ಜನ ತಿಳಿದು ನಡೆದೊಡೆನಾನಲಿವೆನು ಸಂತಸದಿ || ೧೩ ||

ಶಿವಾ ಮಾದೇವಾ ನಾನೇ ಶಿವಾ ನೀತಿಗೆಟ್ಟವಗೆಎಲ್ಲಿ ಶಿವಾ ||

## ೧೫ ಮನಗಳ್ಳನು

ಹಿಡಿಯಿರಿ, ಹಿಡಿಯಿರಿ, ಕಳ್ಳನಹಿಡಿಯಿರಿ, ಯೆನ್ನಯಮನ ಕದೊಡುತಿಹೆ  
 ತಡೆಯಿರಿ ಅವನನು ಬಂಧಿಸಿಕೆಡಹಿರಿ ನಿಮ್ಮಯ ಮನದ ಬಂದಿಯಲಿ ||೧||  
 ಎಂದಿಗು ಕಳ್ಳನು ಗೊಲ್ಲಬಾಲಸಿವ ಗೋಪಿಯ ಬೆಣ್ಣೆಯ ಕದ್ದಿಹನೂ |  
 ತಂದೆಯ ಮನೆಯಲಿ ಗೊಂದಲವೆಬ್ಬಿಸಿ ಸರುವರಮನವ ತಾ ಶೆಳಿದಾ ||೨||  
 ಮಾನನ ಕಂಸನ ಮೇಲಣ ಮೋಹವ ಬಿಸುಟುತ ಲಟ್ಟಿದಯಮಕದಕೆ |  
 ಕಾನುನಸಿತ ತಾ ಮೋಹಿತ ಭಕುತಗೆ ಕಾಮಿತಫಲಗಳ ನೀಡುವನೂ ||೩||  
 ಸಣ್ಣವನಿರೆ ತಾ ಮಣ್ಣುತಂದನೆಂದಣ್ಣನು ಜನನಿಗೆ ಪುಸಿನುಡಿಯೆ |  
 ತನ್ನಬಾಯತೆರೆದೋರಿದ ಜನನಿಗೆ ವಿಶ್ವದ ವಿಸ್ತರವದರೊಳಗೇ ||೪||  
 ತುಂಟೆಗಳ್ಳನಿವ ತಂಟೆಯೊಡ್ಡವ ಸಂತತ ದುರ್ಜನ ಪಥದೊಳಗೇ |  
 ಗಂಟೆಚವಡಿಯಿವ ಭಕ್ತಿಯಗಂಟನು ಸಂತತಕದಿಯವ ಜಗದೊಳಗೆ ||೫||  
 ತನ್ನಮನೆಯದು ದೂರವಿರುತಿರೆ ಸರುವರ ಮನದಲಿ ತಾ ಸುಳವ |  
 ತನ್ನಯ ಭಕುತರ ನಿಲ್ಲಿದದಲಿ ತಾ ತನ್ನೆಡೆ ಸಂತತ ಶೆಳಿಯುವನು ||೬||  
 ಕಾಟವನಿವನ ತಪ್ಪಿಸಿ ಪೋಗಲು ಸೋಟತನವ ನಾನಾಶ್ರಯಿಸೆ |  
 ನಾಟಕಿಯಿವ ತಾಮುಂದೆ ಸುಳಿಯುತೆ ಬಗ್ಗಿ ಪನೆನ್ನಯ ಮನವನ್ನೂ ||೭||  
 ಸಂಭಾವಿತೆಯನು ನಟಿಸುತೆಪೋದನು ಸಂಧಿಯ ಗೈಯ್ಯಲು ಕೌರವನಡೆಗೆ |  
 ಸಂಧಿಮುರಿಯಲವ ಕಟ್ಟಿದ ಟೊಂಕನ ಕೌರವಮದ ತಾನಿಳಿಸಲ್ವೆ ||೮||

ಪಾರ್ಥನ ಮೇಲಣ ಪ್ರೇಮದಲವ ತಾ ಸಾರಥಿಯಾಗುತೆ ಯುದ್ಧದಲಿ |  
 ಪಾರ್ಥಗೆಗಿಲುವನು ತಂದನು ಕೊಲ್ಲುತೆ ವೋಸದಿರಿಪುಗಳಸ್ಮೈನ್ಯಗಳಾ||೯||  
 ಸಿದ್ಯಕರ್ಮ ತಾನೆಂದಿಗು ರುಚಿಸದು ನಮ್ಮಿ ಕಳ್ಳಗೆ ಜಗದೊಳಗೆ |  
 ಕಂದನೆಂದು ತಾನಪ್ಪುವ ಜನಗಳ ಹೊಂದಲು ತನ್ನಡಿ  
 ಭಕುತಿಯಲಿ || ೧೦ ||

### ೧೬ ಮದಿರಾ ದೇವಿಯ ಉತ್ತರ ಪೂಜೆಯು

ಜಯಮದಿರೆ, ಜಯಮದಿರೆ, ಜಯಮದಿರಾದೇವಿ ಜಯಮದಿರಾವೇವಿ  
 ಅರುತಿಬೆಳಗುವೆ ಅನಂದೇಶ್ವರೀ, ಅನಂದೇಶ್ವರೀ || ೧ ||  
 ನಿನ್ನಯ ಬಲಿಯೊಳು ನರನೊಮ್ಮೆ ಸಿಗಲೂ, ನರನೊಮ್ಮೆ ಸಿಗಲೂ |  
 ನಿನ್ನಯ ಶರೆಯೊಳಮಾಡುವಿಯವನಾ, ಮಾಡುವಿಯವನಾ || ೧ ||  
 ಹೆಂಡರು ಮಕ್ಕಳ ದೂರುತಲವನೂ, ದೂರುತಲವನೂ |  
 ನಿನ್ನಡಿಧಾಸಿವ ತಾನತಿತ್ಪರದೀ, ತಾನತಿತ್ಪರದೀ || ೨ ||  
 ಕ್ಷೀರಸಾಗರದೊಳು ಜನ್ಮವತಾಳಿ, ಜನ್ಮವತಾಳಿ |  
 ಸಾರಹೀರುತೆ ನೀನು ರಕ್ತಸರಕೊಂದಿ, ರಕ್ತಸಂಕೊಂದಿ || ೩ ||  
 ತಾಡರಸವಾಗಿ ನೀ ಮರುಳುಗೊಳಿಸುವಿ, ಮರುಳುಗೊಳಿಸುವಿ |  
 ತಾಂಡವಜನರಿಗೆ ಮಾಡಹಚ್ಚುವಿ, ಮಾಡಹಚ್ಚುವಿ || ೪ ||  
 ಶಾಶನಬಂದಿಸೆ ನೀರೆಯಾಗುತಲೀ, ನೀರೆಯಾಗುತಲೀ |  
 ಆಚಣ ದೂರೋಳು ಬಂದುಕುಣಿಯುವಿ, ಬಂದುಕುಣಿಯುವಿ || ೫ ||  
 ಭಟ್ಟಿಯೊಳ್ಳಿಲ್ಲುತೆ ಮದಿರೆಯುಆಗಿ, ಮದಿರೆಯುಆಗಿ |  
 ಭಟ್ಟರ ಮನೆಯೊಳು ಮೆಲ್ಲನೆಜಾರಿ, ಮೆಲ್ಲನೆಜಾರಿ || ೬ ||  
 ನಿನ್ನಮಹಿಮೆಯ ನೀನುವಿಶ್ವದಿಮೆರೆವಿ, ವಿಶ್ವದಿಮೆರೆವಿ |  
 ನಿನ್ನಮುಟ್ಟಿದ ಜನರ ನೀನಳಿದುಬಿಡುವಿ, ನೀನಳಿದುಬಿಡುವಿ || ೭ ||  
 ನಮ್ಮ ಅಂಧಿಯು ನಿನಗೆ ಅಳಿಗಾಲತಂದಾ, ಅಳಿಗಾಲತಂದಾ |  
 ಇನ್ನು ಪಾರತದೊಳು ಇಂಬಿಲ್ಲನಿನಗೆ, ಇಂಬಿಲ್ಲನಿನಗೆ || ೮ ||

## ೧೭ ಜೀವನ ಯಾತ್ರೆಯು

ಜಗವುತಾನಿದು ರಂಗಭೂಮಿಯು ನರನುಅದರೊಳುವಿವಿಧ ಪಾತ್ರವ |  
ವಹಿಸಿ ತನ್ನಯ ಕಾರ್ಯವೆಸಗುತ್ತೆ ಮರಳಿ ಪೋಗುವನು || ೧ ||

ನೊದಲು ತಾನನ ತಿಶುವು ರೂಪವಧರಿಸಿ ತನ್ನಯ ಕೇಳಿಯಿಂದಲಿ |  
ತಣಿಸತನ್ನಯ ಜನನಿ ಜನಕರಮನವ ತಾನಾಗ || ೨ ||

ವರುಷವಾರೇಳುಗಳು ಗತಿಸಲು ಶಾಲೆಯೋದುವ ಬಾಲನೆನಿಸುತ್ತೆ |  
ಸರುವಕಾಲದಿ ತುಂಟನೆನಿಸುವನು ಶಾಲೆಯೊಳು ಮನೆಯೊಳಗೆ || ೩ ||

ಓದುಮುಗಿಯಲಃ ಜಗದಿ ತನ್ನಯಸಮಾನಪಂಡಿತನಾವನೆನ್ನುತೆ |  
ಮೇದು ಮೆರೆವಾಗೂಳಿಯಂದದಿ ಕೊಬ್ಬಿ ಮೆರೆಯುವನೂ || ೪ ||

ಸಂದಪ್ರಾಯದಿಕಾಲನಿಡೆ ತಾಸುಂದರಾಂಗಿಯ ಸಂಗಬಯ್ಯುಸುತ್ತೆ |  
ತಂದು ಮೊಬ್ಬಳವನಾಳ್ತನ್ನಯ ಮನೆಯ ಮೊಡತಿಯನೂ || ೫ ||

ಗಂಡ ಹೆಂಡಿರ ಸಂಗಫಲದಿಂ ಸುಂದರಾಂಗನು ಸುತನು ಜನಿಸಲು |  
ತಂದೆತನವನು ಪಡೆದು ಜಗದೊಳು ಸಂದುಮೆರೆಯುವನೂ || ೬ ||

ಸಂದಪ್ರಾಯವು ಗತಿಸಲಾಗ ಮುಪ್ಪುತಾ ತಲೆಮೋರುತಿರೆ ತಾ |  
ಹೊಂದಿ ಸುಖದೂಖಗಳ ಅನುಭವಹರಿಯನೆನಿಸುವನು || ೭ ||

ಮಂದಿ ಮಕ್ಕಳನಡುವೆ ತಿರುಗುತ್ತೆ ಚಂದವಾಗಿಹ ಬುದ್ಧಿ ಪೇಳ್ವನು |  
ಕುಂದುವನು ಮನದೊಳಗೆ ಹಿಂದಿನಪ್ರಾಯನೆಯುತತಿ || ೮ ||

ಮುಪ್ಪುಬರಲವ ಬೆದರಿನಂವದಿ ರಕ್ತಮಾಂಸಾದಿಗಳ ವಿರಹಿತ |  
ಕಪ್ಪುಬಡೆದ ಚಿಪ್ಪು ಮುದ್ರೆಯ ಮುಖದಿ ತೋರುವನೂ || ೯ ||

ಕಿವುಡು ಲಿವಿಯಿಂ ಕುರುಡುಕಣ್ಣಿಂ ಬಚ್ಚು ಬಾಯಿಂ ಬೋಳುತಲೆಯಿಂ |  
ನಡುವುಬಾಗಿಲಿ ಕಲಿಯ ಕಾಲದ ಕನುಮನೆಂತವದೋರುವಂ || ೧೦ ||

ಆದೊಡಂ ತಾನ್ತರಿಯ ಸ್ಮರಿಸದೆ ಸತಿಸುತರ ದುಡ್ಡಿನ ಸ್ಮರಣೆಗೈಯುತ್ತೆ |  
ಕಾದುಕೊಂಡಿಹ ಮರಣ ಮರೆಯುತ್ತೆ ಮೌಖ್ಯದಲಿ ಮುಳಗುವನು || ೧೧ ||

ಪ್ರಾಣವಕ್ಕಿಯು ಹಾರಲವ ತಾ ಶೂನ್ಯನಾಗುತ್ತೆ ಪಂಚಭೂತದಿ |  
ಕೂಡಿ ಮಣ್ಣೊಳು ಮಣ್ಣು ಆಗುತ್ತಲಳಿದು ಹೋಗುವನೂ || ೧೨ ||

## ೧೮ ಅಂಬಿಗನು.

ಆರುಜನರಿಗಲಿನ್ನಯ ಬೆನ್ನು ಹತ್ತಿರೆ ನಾನು ಬಯಸುವೆ |  
 ಪಾರುಗಾಣುತಲವರ ಹಸ್ತದಿ ದೂರ ಪೋಗ್ವುದಕೇ ||  
 ಮೂರಮಣ ನಾನೆಂತೆ ದಾಟುವೆ ಘೋರವಾದೀ ಭವದ ಸಾಗರ |  
 ತೋರು ದಾರಿಯ ನನಗೆ ನಿನ್ನಯ ಜಿಳಕು ತೋರುತಲಿ || ೧ ||

ಹಣ್ಣುಮಾಡಿಹರಿವರು ನನ್ನನು ಕಂಡಕಂಡೆ ಪೀಡಿಸುತ್ತಲಿ |  
 ಪೆಣ್ಣುಯೆನ್ನುವ ಕರುಣೆಯಿಲ್ಲದೆ ಪೊಡೆವರೆನ್ನನ್ನಾ ||  
 ಕಣ್ಣುಕಾಣದ ಕುರುಡಿಯಾಗಿಹೆ ಮಣ್ಣುಬೀಳಲಿ ಇವರ ಬಾಯೊಳು |  
 ಸಣ್ಣಗಾಗಿಯೆ ಅರೆಯುತಿರ್ಪರು ಸತತ ನನ್ನನ್ನು || ೨ ||

ಅಂಬಿಗಪ್ಪನೆ ಬೇಡಿಕೊಳ್ಳೆನು ಪಾರುಮಾಡೆಲೊ ಯಿವರ ಕೈಯ್ಯಿಂ |  
 ನಂಬಿಬಂದಿಹಳನ್ನು ಕಾಯ್ದುದು ಧರ್ಮನಿನಗಲ್ಲೇ ||  
 ತುಂಬಿದ ಸಾಗರದ ತೀರದಿ ನಿಂತುಕೊಂಡಿಹೆ ಗತಿಯ ಕಾಣದೆ |  
 ಅಂಬರೀಷಗೆ ಮುಕುತಿಯಿತ್ತಿಹ ಹರಿಯೆ ಕಾಯನ್ನ || ೩ ||

ಹುಟ್ಟಿನಿಂದಲಿ ನೀರ ಕಡಿಯಲೊ ಸುಟ್ಟುಮೋರಿಯರಿವರ ತಪ್ಪಿ ಸೋ |  
 ಶ್ರೇಷ್ಠನಾವಿಕ ನೆನಿಸಿಕೊಂಬೆಯೊ ನೀನು ಜಗದೊಳಗೇ ||  
 ವುಟ್ಟುಸೀರೆಯ ಪರಿವೆಯಿಲ್ಲದೆ ಕಷ್ಟಬಡುತಲಿ ಓಡಿ ಬಂದಿಹೆ |  
 ಕಷ್ಟನಳಿಯುತೆ ಶ್ರೇಷ್ಠಪದವಿಗೆ ಮುಟ್ಟಿಸೆನ್ನನ್ನಾ || ೪ ||

ವಿನಾನಾಗುತೆ ಹೀನದೇಸೆಯೊಳು ಗ್ಲಾನಿಗೊಳ್ಳುತೆಬಿದ್ದ ಕಾಲಕೆ |  
 ಮಾನವರ ರಕ್ಷಣೆಯ ಮಾಡಲು ಮತ್ಸ್ಯ ನೀನಾದಿ ||  
 ದೀನರಕ್ಷಕ ಭೂರಮೆಯನೀಂ ಪೆತ್ತು ಬೆನ್ನೊಳು ಪಾರುಮಾಡಿದಿ |  
 ಕೂರ್ಮ ರೂಪದಿ ಹರಿಯೆ ನಾಂವಯಣನೆ ಭಗವಂತಾ || ೫ ||

ಹಂದಿರೂಪದಿ ಚಂದದಿಂದಲಿ ಮಂದಿ ಸಹಿತವೆ ಭೂರಮೆಯನೀ |  
 ಹಿಂದಕೆತ್ತಿದೆ ಕೋರಿಯಿಂದಲಿ ಜಗವನುಡ್ಧರಿಸೆ ||  
 ಅಂದು ನಿನ್ನೀಸಾಹಸವ ಮೆಚ್ಚುತೆ ಚಂದ ಪೂಗಳವೃಷ್ಟಿಗೈದರು |  
 ತಂದೆ ಹರಿಯೆ ಭಾವುಯೆನ್ನುತೆ ಸಂದದಿವಿಜಗಣಾ || ೬ ||

ದಾಟ್ಟು ರಕ್ತಸನನ್ನು ಶೀಳಲು ಶ್ರೇಷ್ಠನರಹರಿ ರೂಪಿನಿಂದಲಿ |  
 ನೆಟ್ಟನೆ ಹೊರಬಿದ್ದು ಬಂದಿಯೊ ಶೀಳಕಂಬವನೂ ||  
 ಅಟ್ಟರಕ್ತಸನನ್ನು ಯಮಸದ ಕಾಗಕಾಯ್ದಿಯೊನ್ನಿನ್ನ ಭಕ್ತನ |  
 ಶ್ರೇಷ್ಠ ಪ್ರಲ್ಹಾದನನು ನಿನ್ನಮ ಮೊರೆಯ ಹೊಕ್ಕವನ || ೭ ||

ಕುಳ್ಳವಾನನನಾಗಿ ಬಗುತಲಿ ಬಿಕ್ಕೆ ಬೇಡುತೆ ಮೂರುಪಾದವ |  
 ಮಳ್ಳುವಾತಲಿ ದಾನ ಬೇಡುತೆ ಬಲಿಯ ವಂಚಿಸಿದೀ ||  
 ಸುಳ್ಳು ಬೀಳವ ಭಕ್ತ ಬಲಿಯೊಳು ಮೆಚ್ಚಿ ಕಾಯ್ದಿಯೊ ಗದೆಯಪಿಡಿಯುತೆ |  
 ಮೊಲ್ಲೆ ನೆನ್ನದಲವನ ಬಾಗಿಲು ಪಾತಾಳದಲಿ ನೀನೂ || ೮ ||

ಕಾರ್ತವೀರ್ಯನು ತಂದೆ ಜಮದಗ್ನಿಯನು ಪಿಂಡಿಸೆ ಸಹಿಸಲಾರವೆ |  
 ಆರ್ತರಕ್ಷಕಬಂದೆ ಧಾವಿಸಿ ಕೊಡಲಿ ಪಿಡಿಯುತ್ತೆ ||  
 ಧೂರ್ತ ಕ್ಷತ್ರಿಯರನ್ನು ನೀಂ ಸಂಹರಿಸಿ ಜಗದಾಭಾರವಿಳಿಸಿದಿ |  
 ಮೂರ್ತರೂಪದಿ ಪ್ರಕಟವಾಗುವಿ ಕಾಲಕಾಲಕ್ಕೇ || ೯ ||

ಜಗದಿ ಸುಖಶಾಂತಿಗಳ ರಾಜ್ಯವ ನೆಲಿಸಲೋಸುವ ರಾಯನಾನಂದಿ |  
 ಅಗಹರನೆ ಜನಿಸಿದೆ ಮಗನ ರೂಪದಿ ರಾಯದಶರಥಗೇ ||  
 ದುರುಳ ರಾವಣ ನಿನ್ನ ರಾಣಿಯ ಸೀತೆಯನು ಕಡ್ಡೊಯ್ಯಲಾಗಲೆ |  
 ಮರಣರಕ್ತಸಗೆಸಗಿ ಮೊಳೆದೆಯೊ ಸೀತೆಸಹಿತಾಗಿ || ೧೦ ||

ಕೃಷ್ಣನೆಂಬಭಿಧಾನದಿಂದಲಿ ಪುಟ್ಟಿ ಜಗಮೊಳು ಕೊಂದೆಕಂಸನ |  
 ವಿಷ್ಣು ಪ್ರಿಯಭಾಗ್ಯತದ ತತ್ವವಜಗಕೆಬೀರಿದಿಯೋ ||  
 ಕೃಷ್ಣಪತಿ ಪಾಂಡವರ ರಕ್ಷಿಸೆ ಶ್ರೇಷ್ಠ ಸಾರಥಿಯಾಗಿ ಪಾರ್ಥನ |  
 ಶ್ರೇಷ್ಠ ಗೀತೆಯ ಮರ್ಮವನು ನೀಂ ನರಗೆ ಬೋಧಿಸಿದಿ || ೧೧ ||

ಅರುಹ ಲೋಸುಗ ಜಗಕೆ ನೀಸಾರತೆಯ ಸಂಸಾರದಲಿ ತೋರುವ |  
 ಪರಮ ಯೋಗಿಯ ರೂಪಿನಿಂದಲಿ ಬುಧ್ಧನೀನಾದೀ ||  
 ಕರುಣೆಪೂರಿತ ಹಿಂಸೆಯರಿಯದ ಗಾಂಧಿಯೆಂಬಾ ಸುತನ ಕಳುಹಿದಿ |  
 ಪರಮ ನಿನ್ನಯ ತತ್ವಬೀರಲು ಜಗದಿ ಶಾಶ್ವತನ || ೧೨ ||

ದುರುಳನೊರ್ವನು ಗಾಂಧಿದೇವ ಕೆಡಹಲಾತನ ಪ್ರಾಣವಕ್ಕಿಯು |  
 ಭವೆ ಹಾರಿತು ನಭಕೆ ಪೊಳೆಯಲು ಚಂದ್ರ ಮಂಡಳದಿ ||  
 ಮರುಳು ಜನರಹ ಗಾಂಧಿ ತತ್ಸವ ಮರೆತು ತನ್ನೊಳು ಜಗಳಗೈವರು |  
 ಬಿಗಿದು ನಿಂತಿದೆ ಕದನ ಸೂಚಕ ಮುಗಲು ವಿಶ್ವದೊಳೂ || ೧೩ ||

ಜಾತಿವರ್ಣಗಳೆಂಬ ನೆಪದಿಂ ಕೋತಿಯಂದದಿ ಕಲಹಗೈಯುತೆ |  
 ಸ್ವಾರ್ಥಪೂರಿತ ಜನರು ಜಗದೊಳು ಮೆರೆವರೆಲ್ಲೆಲ್ಲಾ ||  
 ಭೀತಿಯಿಂದಲಿ ಕಾಣುತಿರ್ವರು ಬಂಧು ಜನಗಳು ತಮ್ಮತನ್ನೊಳು |  
 ನೀತಿ ಬೋಧಿಸೆ ನಿನ್ನ ಗತ್ಯವು ಯಂದು ತಾನಿಹುದು || ೧೪ ||

ಕಲಿಯ ಮದನನು ಯಿಳಿಸೆ ನಿನ್ನಯ ಕಲ್ಪಿಯವಕಾರಕ್ಕೆ ಸಮಯವು |  
 ಒದಗಿ ಬಂದಿದೆ ಬಾರೊ ಹರಿಯೆ ಭಾರವಿಳಿಯುದಕೇ ||  
 ಗಲಿತವಾಗಿಹ ನೀತಿಯೆನ್ನೊಳು ಮೆರಿಸಿ ಬಳಯುತರನ್ನು ಮಾಡುತೆ |  
 ಹರಿಸೋ ಮಾನವ ಕುಲನ ಹರಿಯೇ ಸನ್ಮಾರ್ಗತೋರುತಲೀ || ೧೫ ||

### ೧೯ ಮದಿರಾ ರಗಳೆಯು

ಖಂಡನೋರ್ವ ತಾ ರಂಡಿಯ ಮನೆಯೊಳು, ಹೆಂಡಕುಡಿದು  
 ನಿಶೆಯಾಗುತಲವನೂ |

ಹೆಂಡಿರು ಮಕ್ಕಳ ಪರಿವೆಯು ಯಿಲ್ಲದೆ, ಕಂಡಹಾಗೆ ತಾ ಜೋಲಿಯು  
 ಹೂಡೆಯುತೇ |  
 ಕಂಡಕಡೆಗೆ ತಾನೂರೊಳು ತಿರಗುತೆ, ಬಂಡಬಂಡತಾ ಬೈಗಳ ಬೈಯ್ಯುತೆ  
 ಅಂಡಜೋಧವನ ಸೃಷ್ಟಿಯೊಳುತಾ, ಚಂಡವಿಲಕ್ಷಣ ಪ್ರಾಣಿಯು  
 ತೋರುತೆ |

ಖಂಡಪರಶುವಿನ ರಾಜ್ಯದಿ ಮೆರೆವಾ, ಖಂಡಪಿಶಾಚಿಗಳಾಗ್ರಣಿ ತೋರುತೆ |  
 ಕೆಂಡದಂಧಕಂಜೋತಿಯ ಬೀರುತೆ, ತಂಡ ತಂಡ ಜನದಿಟ್ಟಿಯಶೆಳೆಯುತೆ |  
 ಚಂಡರಾತ್ರಿಯಲಿ ಬಿಸಿಲೆನ್ನುತೆ ಕೊಡೆ, ಕೊಂಡು ಮಾರ್ಗದೊಳ್ಳಡೆದಿರೆ  
 ಮಧ್ಯದಿ |

ಕಂಡು ನೆಲವಹೋಳೆಯೆನ್ನು ತ ಲೀಜುತೆ, ಕಂಡಹಾಗೆ ಮೈ ಗಾಸಿಯ  
ಗೊಳಿಸುತೆ !

ವುಂಡತನವ ತಾನೀಪರಿ ನಡಿಸಿರೆ ತಂಡವೊಂದು ಪೋಲೀಸರ ಬರಲವ |

ತುಂಡಿ ತೀರ್ದುನಿಶೆಯಿಳಿಯುತೆ ಲಾಚಣ, ದಂಡಿತನಾಗುತೆ

ಶೆರಿಮನೆ ಸೇರ್ದನು ||

### ೨೦ ರಾಷ್ಟ್ರಾತ್ಮನು.

ಅಕೋ ಅಲ್ಲೆಹಾನ, ಇಕೋ ಕಾಣಿಸತಾನ |

ಸರ್ವರಲ್ಲೆಹಾನ, ಸಜ್ಜನರಪಾಲಿಸತಾನ || ೧ ||

ದೇಹವನ್ನು ತನ್ನ, ಮನೆಯಮಾಡಿರತಾನ |

ದೇಹದೊಳಗೆಯಾತ್ಮ, ನಾಗಿತಾನಿರತಾನ || ೨ ||

ದೇಹವಳಿಯೆತಾನೂ, ಮೇಲೆಹೋಗತಾನ |

ದೇಹಪ್ರಕೃತಿರೂಪಾ, ಆತ್ಮನೀಶರೂಪಾ || ೩ ||

ಕಣವು ತಾನೆದೇಹಾ, ಕೌರವರ ರಣಕ್ಷೇತ್ರಾ |

ಕೌರವರೆ ಷಡ್ವಿಕಾರಾ, ವಿವೇಕತಾನೆ ಪಾರ್ಥಾ || ೪ ||

ಆತ್ಮತಾ ಪರಮಾತ್ಮಾ, ಪಾರ್ಥಸಾರಥಿಕೃಷ್ಣಾ |

ಹೃದಯತಾನೆರಥವೂ, ಕಣವುತಾನೆದೇಹಾ || ೫ ||

ರಾಷ್ಟ್ರತಾನೆದೇಹಾ, ಕೌರವರಯುದ್ಧಭೂಮಿ |

ಕೌರವರೆಪಾರತಂತ್ರಾ, ಜನಹಿರನೆತಾನೆಪಾರ್ಥಾ || ೬ ||

ಜನಹಿರನುಯುದ್ಧಪೂಡಿ, ಸಾರಥಿಯುಗಾಂಧಿಯಾಗೀ |

ಬೋಧಿಸಿದಕರ್ಮಯೋಗಾ, ಮಹಾತ್ಮಕರ್ಮಯೋಗೀ || ೭ ||

ಜಯಲಕುಮಿತಾನೆಸಾರೇ, ಮಹಾತ್ಮತಾನುಹಾರೀ

ಪರಮಾತ್ಮನಡಿಯಸಾರೀ, ಬೆಳಗಿದನನಂತಜೋತೀ || ೮ ||

## ೨೧ ಮಂಗಳಲೋಕದದೂತನು.

ಜಗವನು ನೋಡಲುಭರದಲಿ ಬಂದನುಮಂಗಳ ಲೋಕದದೂತನುತಾನೂ |  
ಜಗದಲಿ ಮನುಜರನಡುವಳಿ ನೋಡಲು ಭೂಮಿಗಿತಾನಿಳಿದೂ ||  
ಜಗದೊಳು ಕಾನನಸಿರಿಹಾಳಾದುದ ನೋಡಲುಕರಗಿತುಮನವಾದೂತನ |  
ಜಗದೊಳಗಣಜನ ಕಾನನ ಬಿಳಿಸದೆಗೆಡೆಹಹ ಹಾಳದನೆನ್ನುತಲಿ || ೧ ||

ಮುಂದೆ ನಡೆಯುತ್ತವ ಹೊಲದೊ ಳೆಂಗಳ ನೋಡಿದ ಬೆಳೆನಿತ್ತೇಜಗಳಾ |  
ತಂದೆ ಜಗತ್ಪತಿ ಕೊಟ್ಟರೆ ಮಳೆ ಹೊಳೆ ಸರಗಳ ನೀಜನರೂ ||  
ಚಂದದಿಂದೆ ಶ್ರಮವಹಿಸುತೆ ಕಾಲುನೆ ಕಡಿಯುತೆ ಹೊಲನೀರ್ಗುಡಿಸದಲೆ |  
ಅಂದಗೆಡಹುತೆ ಬೀಳ್ಗೆಡಹಿಹರಾ ಅಂಧರು ಮಾನವರು || ೨ ||

ಇಂತು ಮನದೊಳೆ ಚಿಂತಿಸಿನಡೆದನು ಹಳ್ಳಿಯಜನಗಳ ನೋಡ್ಪುವುದಕೇ |  
ಸಂತೆಯಂತೆ ಜನ ನೆರೆದುದ ಕಂಡನು ಚಹದಂಗಡಿಗಳ ಚಪ್ಪರದಿ ||  
ಎಂತು ಹೊಲಗಳಲಿ ದುಡಿಯುವರೀಜನರಿಂತು ದುರ್ವಸನ ಮಾಡುತರೆ |  
ಇಂತು ಚಿಂತಿಸುತೆ ಮನದೊಳು ಮರುಗಿದ ಶಿವಶಿವನೆನ್ನುತ್ತೆ || ೩ ||

ಮನೆ ಮನೆತಿರುಗಿದ ತಾನೊಕ್ಕಲಿಗರ ದನಕರು ಧಾನ್ಯದ ಕಣಜಗಳಾ |  
ಸನಿಹದಲಿರುವ ತಿಪ್ಪೆಯಕುಂಡಿಯ ನೋಡಲು ಬಯಸುತ್ತೇ ||  
ಮನೆಗೋದಲಿಯೊಳು ಚಿಪ್ಪಡಿ ಮೇಯುವ ಬಸವನ ಕಂಡನು ಅದೂತ |  
ಎನಿತೀಪರಿ ನೀಂ ಬಿಡುತಲಿ ಸಗ್ಗವ ಬಾಳುವೆ ಜಗದೊಳಗೆ || ೪ ||

ಇಂತು ಹೊಟ್ಟು ದಾಣೆಗಳನು ತಿನ್ನದೆ ಸೊರಗುತೆ ಬಳಕುತೆ ಬೀಳುತ್ತೆ |  
ಎಂತು ಹೊಲಗಳಲಿ ದುಡಿಯುವೆ ನಿರ್ಘ್ರಣಮನುಜರ ಸಲುವಾಗಿ |  
ಕಂತೆ ಮುಗಿದಿದು ನಿನ್ನೀಜಗದೊಳು ಇಂತುದುರ್ವಶಿಯ ಪಡೆದರೆ ನೀ |  
ಚಿಂತಿಸಿಕೊರಗಿದ ಮನದೊಳೆ ಮರಗುತೆ ಭ್ರಾಂಶಿಯಗೊಳ್ಳುತಲಿ || ೫ ||

ಹಸುಗಳ ನೀಕ್ಷಿಸೆ ಗೋದಲಿಯೋಳು ತಾ ನಡೆದನು ಬಸವನ ಮಾತೆಯರ |  
ಕೃಷೆಯಾಗುತಲವು ಧಾರೆಗಳಲ್ಲದೆ ಶಿಶುಗಳ ಬಳಕಿಸುತೆ ||  
ತುಸುಹಾಲನು ಮನೆಯೊಡತಿಯು ಹಿಂಡುತೆ ಮಾರುವಳಾಚಣದೀ |  
ಹೊಸರೊಕ್ಕವ ತಾ ಗಳಿಸಲು ಹಾಲನು ಗೋಳಿಸಿ ಹಸುಗಳನೂ || ೬ ||

ಕಾಳಿನ ಕಣವ ನೋಡಲು ಪ್ರೋದನು ಕಾಳಿಲ್ಲದಲಿಲಿ ಹೆಗ್ಗಣವು |  
 ಮೇಳಿಸಿ ತಾಂಡವ ನಡಿಸಿರೆ ಅತ್ತನು ಗೋಳನು ರೈತರ ಸ್ಮರಿಸುತಲಿ ||  
 ಕಾಳುಗಳೆಲ್ಲಂ ಪಡೆಯುವೆ ತಿನ್ನುಲು ರೇಶನ್‌ದಾರಿಯೆ ತನಗೆಂದೂ |  
 ಗೋಳಿಟ್ಟತ್ತನು ದುಃಖದಿರೈತನು ಹಾಳೆನ್ನುಯ ಬಾಳೆನ್ನುತಲಿ || ೭ ||

ಬಾಳನು ನಮ್ಮಯ ಸುಖಮಯ ಮಾಡಲು ದುಡಿದನು ಗಾಂಧಿಯು

ನಮ್ಮಪ್ಪ |  
 ಖೂಳನು ಸಹಿಸದೆ ಕೊಂದನು ಗಾಂಧಿಯ ನಾವಾಗಿರುವೆವು ಪರದೇಶಿ ||  
 ಆಳುವಜನಗಳು ನಮ್ಮರು ಇದೋಡೆ ಸ್ವಾರ್ಥದಿ ಕೆಲಜನ ಪೀಡಿಸರೂ |  
 ಗೋಳುಗಳೆಲ್ಲವು ಬೆಳೆದಿವೆ ಗಾಂಧಿಯು ನಮ್ಮಯ ಮಧ್ಯದಿತಾಪೋಗೆ ||೮||

ಇಲ್ಲದಾಸೆಗಳ ಹಚ್ಚುತ ಬರುವರು ಧೂರ್ತರು ಹೋಟೆನು ಪಡೆವುದಕೆ |  
 ಎಲ್ಲ ಹೋಟುಗಳನೆತ್ತರು ಮೋಸದಿ ತಮ್ಮಯ ದುಡ್ಡಿನ ಬಲದಿಂದೆ ||  
 ಮೆಲ್ಲ ಮೆಲ್ಲನೆ ವಚನನಮುಯುತೆ ಸೊಕ್ಕಿಲಿ ಮೆರೆವರು ಸಭೆಗಳಲಿ |  
 ಇಲ್ಲಿ ಜನಗಳು ಕಡುತಿಹಗೋಳನು ತಿಳಿಯದಲೆಂದೆಂದೂ || ೯ ||

ನಮ್ಮ ರಾಜ್ಯವನು ನಾವಾಳುತಲಿರೆ ನಮ್ಮದು ಸುಖವದು ತಾನಿರದು |  
 ನಮ್ಮನಮ್ಮೊಳು ನಾಡೊಳು ನಡದಿದೆ ಕಲಹವು ಯಿಲ್ಲೆಡೆಗೂ ||  
 ನಮ್ಮ ನಾಡಿದು ಹೆಮ್ಮಿಲಿ ಮೆರೆವಾ ದಾರಿಯ ತೋರ್ಪುದು ಕರುಣದಲಿ |  
 ನಮ್ಮನಿಮ್ಮಗಳ ಜಗದೊಡೆಯನು ಮೊಬ್ಬನೆ ಸಿಂಹಂ ಭಗವಂತಾ || ೧೦ ||

ಸಹಕಾರಕದ ಸಂಘವ ನಿರ್ಮಿಸಿ ಹೊಲಗೂಡಿಸುತೆ ಬೆಳೆಯಿರಿ ಮೈರಾ |  
 ಮಹಜನ ಸಂಘದಿ ಪೊಳೆವುದು ತೇಜವು ಸುತ್ತಲು ಜಗದೊಳಗೇ ||  
 ಸಹಕರಿಸುತೆ ನೀವ್ಯೂಡುತೆ ದುಡಿಯಲು ಬಂಧುಗಳೆಲ್ಲರು ಒಮ್ಮನದಿ |  
 ಸಹಕರಿಸುವನವ ಮುರಹಂ ನಿಮ್ಮೊಳು ಶಾರ್ವತ ಸುಖಗಳ ನೀಡುತ್ತೆ ||೧೧||

ಹಳ್ಳಿಯ ಉದ್ದಿಮೆಗಳ ನೀವೈಳಿಯಿಸಿಕೊಳ್ಳುತೆ ಬಾಳಿರುವುಳ್ಳದರೋಳಾ |  
 ಸುಳ್ಳರು ಕಳ್ಳರುಯೆನ್ನಿಸಿಕೊಳ್ಳದೆ ಸಜ್ಜನರೆಂಬಭಿಧಾನವ ಗಳಿಸಿ ||  
 ತಿಳ್ಳಿಆಟದಲಿ ನಿಪುಣರು ನಿಮ್ಮೆಡೆಬಂದೊಡೆ ಮತಗಳ ಬೆಡ್ಡುದಕೆ |  
 ತಳ್ಳಿಹಾಕುತಲಿ ನಿಮ್ಮೊಳು ವಳ್ಳಿಯ ರೈತನಕಳುಹಿರಿ ಪ್ರತಿನಿಧಿಯ ||೧೨||

ದಿಲ್ಲಿಯಲಿಪ್ಪ ನಿಮ್ಮಯಹಿರಿಯರು ಚಿಂತಿಸುತ್ತಲಿಪ್ಪರು ನಿಮ್ಮಯ ಹಿತವೆ  
ಅಲ್ಲಿಗೆ ತಿಳುಹಲು ನಿಮ್ಮಯ ಗೋಳನು ಧಾವಿಸಿ ಬರುವರು ಸಾಂತ್ವನಕೆ |  
ಗುಲ್ಲನೆಬ್ಬಿಸುವ ಧೂರ್ತರ ತ್ಯಜಿಸುತೆ ನಂಬಿ ನಿಮ್ಮಯ ನಾಯಕರ |  
ಎಲ್ಲಸೌಖ್ಯಗಳನೊದಗಿಸೆ ನಾಯ್ಕರು ದುಡಿದರು ನಿಮ್ಮಯ ಸಲುವಾಗಿ ||೧೩||

ಮೂಢನಂಬುಗೆಗಳೆಲ್ಲನು ಬಿಸುಟುತೆ ಮಾಡಿರಿ ಸುಖಮಯ ಬಾಳುವೆನೊ |  
ಮಾಡುತೆ ಕಾಯಕ ಮಡಿಯಿರಿ ತೋಷದಿ ನಿಮ್ಮಯ ನಾಡಿನ ಸಲುವಾಗಿ ||  
ದೂಡಿರಿ ಜಾತಿವಿಜಾತಿಯ ಜಗಳವ ಕೂಡುತೆ ನಾಡಿಗರೆಲ್ಲರು ನೀವು |  
ಮಾಡಿರಿ ಬಿಚ್ಚೆಯ ಪ್ರಸರಣೆಯೆಲ್ಲೆಡೆ ಬೆಳಗಿರಿ ಜ್ಞಾನದ  
ಜ್ಯೋತಿಯನೂ ||೧೪||

ಇಂತು ದೂತತಾ ರೈತನ ಸಾಂತ್ವನಗೊಳಿಸುತೆ ನಡೆದನು ಶಹರಕ್ಕೆ |  
ನಿಂತು ನೋಡಿದನು ಧೂರ್ತರು ಮುರಿವುದ ಬಡವರ ಕತ್ತುಗಳಾ ||  
ಎಂತು ಮಾನವರು ನೀತಿಯಬಿಡುತಲಿ ಮಾಡುತಲಿಹಕಾ ಸಂತೆಯ ಕಷ್ಟನು |  
ಕಂತುಸಿತನೆ ನೀಂ ಶಾಶನಗೈಯ್ಯದೆ ಸುಮ್ಮನೆ ಕುಂತಿರುವೀ ||೧೫||

ನಗರನಾಯಕನು ದೂತನ ಕಾಣಲು ಗಡಬಿಡಿಸುತಲವ ತಾ ಬಂದಾ |  
ನಗರ ನಮ್ಮದಿದು ಸಂಪದ್ಯೈಭವದಿಂದತಿ ಮೆರೆಯುವದು ||  
ನಗರವಾಸಿಗಳು ಧನವನು ಗಳಿಸುತೆ ಮೆರೆವರು ಸಂತತ ಭೋಗದಲೀ |  
ಜಗಳವಾಡುವರು ತಮ್ಮೊಳು ಸ್ವಾರ್ಥದಿವಿದ್ಯೆಯ ಕಲಿತವರು ||೧೬||

ದೂತಕೇಳುತ್ತಲಿ ನಗರಾಧ್ಯಕ್ಷನ ಮಾತಿಗೆ ಪಡಿನಾಡಿದಾ |  
ನೀತಿಬಿಟ್ಟುಹರು ಯೆಲ್ಲೆಡೆ ಜನಗಳು ನಿಮ್ಮೊಲೋಕದೊಳೂ ||  
ನೀತಿರಹಿತಧನ ಮಾನಂಗಳ ಪಡೆಯಲು ಸಂತತ ಹೆಣಗುವರೂ |  
ಕೋತಿಯಂದದಿ ಕುಣಿವರು ಹುದ್ದೆಯು ತಾ ಬರೆಮಾನವರು || ೧೭ ||

ನೀತಿ ತತ್ವಗಳ ಕಲಿಸಿರಿ ನಿಮ್ಮಯ ಪಾಠ ಶಾಲೆಯ ಬಾಲರಿಗೆ !  
ನೀಂ ವಂತರನೆ ಗುರುಗಳನೋದಿಸಿ ಹಚ್ಚಿರಿ ಶಾಲೆಯ ಬಾಲರಿಗೆ ||  
ನೀಂ ಟ್ಟುಬರೆ ವೇತನಕಾಗಿಯೆ ದುಡಿವರ ದೂಡಿರಿ ಆಕ್ಷಣದಿ |  
ನೀತಕಾಗಿ ನೀವೈಡಿಸುತಾಲಿರ್ಪಿರಿ ಭಾವೀಸಿಳಿಗೆಯಾ || ೧೮ ||

ನೀತಿವುಳ್ಳರನೆ ನೌಕರಿಯೊಳ್ಳ ಕಾರವು ಯೆಲ್ಲೆಡೆ ನೇವಿಸಲೀ |  
 ನೀತಿಗೆಟ್ಟವಗೆ ಶಾಸನ ವಿಧಿಸಲಿ ದಂಡವನಾಚಣದಿ ||  
 ನೀತಿವಂತರೆ ರಾಜ್ಯವನಾಳಲು ಯೋಗ್ಯರುಯೆನಿಸುವರೂ |  
 ನೀತಿಪ್ರಸರಣೆಯು ಆಗಲಿಯೆಲ್ಲೆಡೆ ನಿಮ್ಮಿಜಗದೊಳಗೇ || ೧೯ ||

ಜಾತಿಯೊಂದೆಯೇ ಮಾನವ ಜಾತಿಯು ತಾನಾಗರೆ ಜಗದಿ |  
 ಜಾತಿಭೇದವದು ಕೆಂಣ್ಣೆಂದೆಂಬುದು ಸೃಷ್ಟಿಯ ಕ್ರಮದಿಂದೆ ||  
 ಜಾತಿವಿಜಾತಿಯ ಜಗಳವಪೂಡ್ವದು ಪಾಶವವೃತ್ತಿಯು ಕೇಳ |  
 ಜಾತ್ಯಂಧತೆಯೂ ದೂಡುತೆ ಹೊಂದಿರಿ ಶಾಶ್ವತ ಸುಖಗಳನೂ || ೨೦ ||

ಹಳ್ಳಿಯ ಜನಗಳು ಬಂಧುಗಳೆಂಬ ಭಾವನೆ ಬೆಳೆಯಿಸಿರಿ |  
 ವಳ್ಳಿತರಹದ ಶಿಕ್ಷಣ ಸೌಕರವೆಲ್ಲೆಡೆವೊದಗಿಸಿರಿ ||  
 ಮಳ್ಳುತನವ ದೂರೋಡಿಸಿ ಬೆರೆಯಿರಿ ಯೆಲ್ಲರುವೊಂದಾಗಿ |  
 ಜೊಳ್ಳಭಿಮಾನವ ತೊರೆಯುತೆ ಬಾಳಿರಿ ಎಲ್ಲರು ಸುಖಿಯಾಗಿ || ೨೧ ||

ತರುಣರೆಲ್ಲರೂ ಗಂಡ್ಡಿಣ್ಣೆನ್ನದೆ ಬೆಳೆಸಿರಿ ದೇಹದ ಬಲಗಳನೂ |  
 ಮರಣಕಂಜದಲೆ ಶಿಕ್ಷಿಸು ಕಲಿಯಿರಿ ಶೇರುತೆ ರಾಷ್ಟ್ರದ ಸೈನ್ಯದಲಿ ||  
 ತರುಣವೃದ್ಧರೂ ಕೂಡಿಯೆ ಹೆಣಗಿರಿ ಬೆಳೆಯಿಸೆ ರಾಷ್ಟ್ರದ ಸಂಪದವಾ |  
 ತರುಣತರುಣಿಯರೆ ಕೊಳ್ಳಿರಿ ಪಣವನು ನಾಡಿಗೈಯರ್ಪಿಸೆ  
 ದೇಹಗಳಾ || ೨೨ ||

ಹೊಲಿತನನೆಂಬುದು ಬಾರದು ಜನನದಲೆಂಬುದ ನೀವ್ತಿಳಿದೂ |  
 ಹೊಲೆಯರೆಂದು ನೀವ್ತಳಿಯಲು ಬೇಡಿರಿ ನಾಡಿನ ಬಂಧುಗಳಾ ||  
 ಮೊಲಿಮೆಯಿಂದ ನೀವಪ್ಪಿರಿ ನಿಮ್ಮಯ ಪೀಡಿತ ಬಾಂಧವರಾ |  
 ಹೊಲಿತನ ಕೃತ್ಯವಮಾಳ್ವರ ದೂಡಿರಿ ಬೋಧಿಸೆ ಶಾಸನ  
 ಬಂದಿಯಲೀ || ೨೩ ||

ನಿಮ್ಮಲೋಕದೊಳು ವಾಸಿಪ ಜನಗಳು ವೊಂದೇಮನೆಯವರೂ |  
 ನಿಮ್ಮೊಳು ಕೆಲಬರ ಪೀಡೆಯೆ ಸರ್ವರ ನಾಶಕೆ ಕಾರಣವೂ ||  
 ನಿಮ್ಮ ನಿಮ್ಮಗಳ ಭೇದದ ಕಲ್ಪನೆತ್ಯಜಿಸಲು ನೀವಾಗ |  
 ಹೆಮ್ಮೆಯಿಂದ ನೀವ್ತೆರಿವಿರಿ ಜಗದೊಳು ಬೊಮ್ಮನ ದಯದಿಂದೆ || ೨೪ ||

ನಿಮ್ಮ ಶ್ರೇಷ್ಠ ಪಥ ವೋವ್ಮನದಿಃದಲಿ ಹರಡಿರಿ ಜಗದೊಳುಯೆಲ್ಲೆಡೆಗೇ |  
 ನಿಮ್ಮ ನಿಮ್ಮಗಳ ಬೇಧವ ನಳುಕಿಸಿ ಬಾಳಿರಿ ಬೆಳಗಿರಿ ಪ್ರೇಮದಲೀ ||  
 ನಿಮ್ಮಲೋಕದೊಳು ಬೆಳೆಯಲು ಐಕ್ಯವು ಯೆಲ್ಲೆಡೆ ಸಿಹರಿ ದಯದಿಂದೆ |  
 ನಿಮ್ಮನಿಮ್ಮಗಳ ಶಾಸ್ವತ ಮೈತ್ರಿಯು ಬೆಳೆವುದು ನಿಶ್ಚಯದಿ || ೨೫ ||

ನಮ್ಮನಿಮ್ಮಗಳ ಲೋಕಕ್ಕೊಡೆಯನು ವೊಬ್ಬನೆ ಭಗವಂತಾ |  
 ಭಿನ್ನ ಭಿನ್ನಲೋಕದೊಳಮ್ಮನು ಪುಟ್ಟಿಸಿ ಲೀಲೆಯ ಪೂಡಿಹನು ||  
 ನಮ್ಮನಮ್ಮಗಳ ಕಾಯಕವೆಸಗುತೆ ಮಡಿಯಲು ನಾವಂದು |  
 ನಿಮ್ಮ ನಾಯಕನು ಗಾಂಧಿಯು ಪ್ರೇಂದಿದ ಲೋಕಕ್ಕೆದುವೆವೂ || ೨೬ ||

## ೨೨ ಹೊಲೆಯನು

ಹೊಲೆಯ ಕೇರಿಯೊಳಿಲ್ಲ ಯೆಲ್ಲೆಡೆಯೊಳಿಹನು || ಪಲ್ಲ ||

ನಿತ್ಯ ಪರಮಾತ್ಮನನ ಭಜಿಸದವ ಹೊಲೆಯ |  
 ಸತ್ಯನುಡಿಯನು ಮಾತನಾಡದವ ಹೊಲೆಯ ||  
 ನಿತ್ಯಮನುಜರ ಮೋಸಗೊಳಿಸುವಾತನೆ ಹೊಲೆಯ |  
 ಸತ್ಯವಂತರ ಜರಿಪ ತಾ ನಿತ್ಯ ಹೊಲೆಯ || ೧ ||

ಹಡೆದ ತಾಯ್ತಂದೆಗಳ ಸೇವೆ ತಪ್ಪಿಪ ಹೊಲೆಯ |  
 ಪೊರೆದ ಯಜಮಾನಂಗೆ ತಿರುಗಿ ಬೀಳ್ತನೆ ಹೊಲೆಯ ||  
 ಮೊರೆಹೊಕ್ಕವನನ್ನು ಹೊರದೊಡುವವ ಹೊಲೆಯ |  
 ಹರಿಯಸ್ತುರಣೆಯ ಮಾಡವದ ಶುದ್ಧ ಹೊಲೆಯ || ೨ ||

ಗುರುವಿನೋಳ್ಳಯ ಭಕ್ತಿ ತೋರದಾತನೆ ಹೊಲೆಯ |  
 ಪರರ ಮನವನು ಮದದಿನೋಯಿಪನು ಹೊಲೆಯ ||  
 ಪರಧನವ ಪರಸತಿಯ ಬಯಸ ಮಾನವ ಹೊಲೆಯ |  
 ಪರರ ಧರ್ಮವಹಳಿಪ ತಾಪರನು ಹೊಲೆಯ || ೩ ||

ಮದ್ಯ ಮಾಂಸಾದಿಗಳ ಸೇವಿಪಾತನೆ ಹೊಲೆಯು  
 ಕದ್ದು ಮೈಸನವಮಾಡಿ ಶುದ್ಧಯ ಮೆರೆವನ ಹೊಲೆಯು |  
 ಇದ್ದುದನು ಸತ್ಕಾರ್ಯದಲಿ ಸವಿಸದಾತನೆ ಹೊಲೆಯು ||  
 ಶುದ್ಧ ತನುಮನ ಮಾತನರಿಯದನ ಹೊಲೆಯು || ೪ ||

ತನ್ನಂತೆ ಪರರನು ಬಗೆಯದಾತನೆ ಹೊಲೆಯು |  
 ತನ್ನ ನಾಡಿನ ಹಿತಕೆ ಮಡಿಯದನ ಹೊಲೆಯು ||  
 ತನ್ನ ನಾಡ್ಲಂಕೃತಿಯ ಮರೆವಾತನತಿ ಹೊಲೆಯು |  
 ತನ್ನ ಪರ ದೂರುವನ ತಾ ಶುದ್ಧ ಹೊಲೆಯು || ೫ ||

ತನ್ನ ತಾನರಿಯದಲಿ ಮೆರೆವ ನೋರ್ಖನು ಹೊಲೆಯು |  
 ತನ್ನವರಪೊಲು ಪರರಬಗೆಯದವ ಹೊಲೆಯು ||  
 ಹೆಣ್ಣು ಹೊನ್ನೊಣ್ಣುಗಳ ನೆನೆದುನೋಳಿಸ ಹೊಲೆಯು |  
 ಧನ್ಯಪರವೋಕ್ಷನನು ಬಯಸದನ ಹೊಲೆಯು || ೬ ||

ನಾಡನಾಯ್ಕರ ಮೂತಮೂರಿ ನಡೆವನ ಹೊಲೆಯು |  
 ನಾಡಿನಾಡಳಿತದೊಳಗ ಬರುವನ ಹೊಲೆಯು ||  
 ನಾಡಕೀರ್ತಿಗೆ ಕುಂದನೊಡ್ಡು ವಾತನೆ ಹೊಲೆಯು |  
 ನಾಡನಾಡಲಿ ದ್ವೇಷ ಪಸರಿಸನು ಹೊಲೆಯು || ೭ ||

ನಾಡ ತಂದೆಯ ತತ್ವತಾನಡಿಸದನ ಹೊಲೆಯು |  
 ನಾಡಸಿತ ಮಹಾತ್ಮ ಗಾಂಧಿ ಕೊಂವನ ಹೊಲೆಯು ||  
 ನಾಡಿನೊಳ ಹಿಂಸೆಸತ್ಯ ಪಸರಿಸಲಾಗ |  
 ಗಾಡಿಯಿಂ ಮೆರೆದವುದು ಹೊಲಿತನನನಳಿದೂ || ೮ ||

## ೨೩ ಮದಿರೆಗೆ ಶರಣು

ಮದಿರೆಯೆಂಬುದದು ತರುವದು ನರನಿಗೆ ಮಾನವ ಹಾನಿಯನೂ |  
 ಮದಿರೆ ಸೇವನೆ ಮಾಡಲು ಕೆಡುವುದು ಮಾನವನಾರೋಗ್ಯಾ ||  
 ಮದಿರೆ ಶಿಳಿತಕೆ ಬೀಳ್ತನ ಬಾಳುವೆ ನಾಶವಪೊಂದುವುದೂ |  
 ಮದಿರೆ ಮಹತಿಯ ನರಿಯುತೆ ದೂರಿರೆ ದೊರೆವವು ಸುಖಶಾಂತಿ || ೧ ||

ಮದಿರೆ ಪಾನದಿಂ ಮದಿಸುತೆ ದುಷ್ಕೃತಿ ಯೆಸೆದರು ರಕ್ಕಸರು |  
 ಮದಿರೆ ಮಾನವನ ಬುದ್ಧಿಯ ಕೆಡಿಪುದು ಮಾಡುತ ನಿಶಿಯವನ ||  
 ಮಡದಿ ಮಕ್ಕಳನು ಗೋಳಿಸಿ ಕೊಲ್ಲನು ಮದಿರೆಯ ಶಿಳಿತದಲಿ |  
 ಮದಿರೆ ಮಾಡವ ಕೇಡದು ಜಗದೊಳು ಮತ್ತದು ಯೇನಿಹುದು || ೨ ||

ಮದಿರೆ ಕಿಡಿಸುತೆ ಹಸಿವನು ದೇಹವ ದುರ್ಬಲ ಗೋಳಿಸುವುದು |  
 ಮದಿರೆ ಬುದ್ಧಿಯ ಕಿಡಿಸುತೆ ಮಾನಸ ಬಲವನು ಹೀರುವುದು ||  
 ಮದಿರೆ ಮಾನವನ ದೇಹದಿ ಪಡ್ಡಿ ಪುಚ್ಚೇತನ ಗೋಳಿಸುವುದು |  
 ಮದಿರೆ ಮಾನಸ ವಿವೇಕವನೋಡಿಸಿ ದುಃಖದಿ ನೂಂಕುವುದು || ೪ ||

ಮದಿರೆ ನೀತಿಯ ಕೆಡಿಸುತೆ ಜನರೊಳು ಮಾನವ ಕಳೆಯುವದು |  
 ಮದಿರೆ ಧನವನು ಶಿಳಿಯುತೆ ತರುವುದು ಬಡತನ ಮನುಜನಿಗೆ ||  
 ಮದಿರೆ ಮನೆಯೊಳು ಕಲಹ ಪುಟ್ಟಿಸಿ ಕಳೆವುದು ಗೃಹಸುಖವಾ |  
 ಮದಿರೆ ಮೋಹವ ಬಿಟ್ಟೊಡೆದೊರೆವವು ಶಾಶ್ವತ ಸುಖಶಾಂತಿ || ೪ ||

ಮದಿರೆ ಮೋಡಿಸಲು ಪುಸಿಪುಟಜಾನ್ಮನ ಜಗದೊಳು ತಿರುಗಿದನು |  
 ಮದಿರೆ ಭಕ್ತರೆ ಜಗದೊಳು ತುಂಬಿರೆ ಮನದೊಳು ಮರುಗಿದನು ||  
 ಮದಿರೆ ಭಾರತದಿ ಬಹುತಾನಿರದಿರೆ ಮನಶಾಂತಿಯ ಹೊಂದಿದನು |  
 ಮದಿರೆ ಭಾರತದಿ ಜನಗಳು ಸಿಪ್ಪದಲೋಡಿಸಿ ಬಯಸಿದನು || ೫ ||

ಮದಿರೆ ಭಾರತದಿ ಬಂದಿಸೆ ಹಿರಿಯರು ಶಾಸನ ಮಾಡಿಹರು |  
 ಮದಿರೆ ಶೀಘ್ರದೋಷ್ಯಣ್ಮರಿಯಾಗ್ಗುದು ನಮ್ಮಯ ನಾಡಿಂದ ||  
 ಮದಿರೆ ಪೋಗೆ ಬಾಳಾಗ್ಗುದು ನಮ್ಮದು ಸಂತಕ ಸುಖಮಯವು |  
 ಮದಿರೆದೇವಿ ನಾವಾಳ್ವೆವು ನಿನ್ನಯ ದಿಕ್ಕಿಗೆ ಶರಣೆಂದು || ೬ ||

## ೨೪ ನೇಸರನು.

ಉಕ್ಷೆಯನು ವರಿಸಲು ಜಗದಲಿ ಬರವನು ಮಾಡಣದಿಕ್ಕನ್ನೆಯ ಮಗನು |  
ಹಸುಮಗುವಾಗುತೆ ಪೊಣ್ಣ ದಿರಿಂದಲಿ ಹೊಳೆಯುವನಾಗಸದಿ ||  
ನಸುಗಿಂಪಾಗಿಹ ಮುಖದಿಂ ಬೆಳಗುತೆ ಚೇತನ ಬೀರುವ ವಿಶ್ವದೊಳು |  
ರಸನನು ತುಂಬುತೆ ಯೆಲ್ಲೆಡೆಯೊಳುತ್ತಾ ಚೇತನ ಗೊಳಿಸುವನು || ೧ ||

ಜಗದೊಳುಬರೆ ತಾ ಮರೆವನು ಪ್ರಿಯತವೆ ತೊಡಗುವನಾಚಣ ಕಾರ್ಯದಲಿ |  
ಜಗಿಯತೆ ತೇರೇಳ್ಗುದುರೆಗಳೆಳೆಯಲು ಖಂಜನು ಸಾರಥಿರಥಹೊಡೆವಾ ||  
ನೊಗದೊಳು ತಾನುಗ್ರತೆಯನು ಪಡೆಯುತೆ ನಭದೊಳುರಭಸದಿ

ಕ್ರಮಿಸುವನು |

ಜಗವನು ಕ್ರಮದಿಂ ಸುತ್ತಲು ತಪ್ಪದೆ ಪಡುವಣ ಬಿಟ್ಟಿದಿ ವಿಶ್ವಮಿಪ || ೨ ||

ನಿದ್ರೆಯೆಲ್ಲಿಯದು ನೇಸರಗೆನುತಲಿ ಸಾಗುನಾಚಣ ಪಾತಳ ಲೋಕಕೆ |  
ಎದ್ದುಸಾಗುವನು ಕಾರ್ಯವ ಮಾಡಲು ಆಸರಬೇಸರವರಿಯದಲೇ ||  
ಶುದ್ಧ ಮನದೆ ತಾ ಕಾರ್ಯಕ ಮಾಡುತೆ ಕಾರ್ಯಕ ಮಹತಿಯ ಬೀರುವ  
ಜನಕೆ |

ಎದ್ದು ಮನುಜರೆ ಕಾರ್ಯವ ಮಾಡಿರಿ ಜಗದೊಳು ಬೆಳಗಿರಿ

ನನ್ನಂತೆ || ೩ ||

ಹೆಂಡಿರು ಮಕ್ಕಳ ನೋಹವ ಬಿಡುತಲಿ ಖಂಡಿತ ದುಡಿಯಿರಿ ಸಂತತವ |  
ಕಂಡಕಂಡಕಡೆ ಮನವನು ಚಲಿಸದೆ ಕಾರ್ಯಕದೊಳ್ತನ ವಿಕೃತಲಿ ||  
ತುಂಡು ಹೊಂದಿದ ಬಂಧುಗಳೊಂವಡೆಕೂಡಿಸಿ ಮೆರೆಯಿರಿ ಜಗದೊಳಗೆ |  
ಬಂಡುತನಕೆ ನೀವೊಡದಿರಿ ತಾಣವ ನೀತಿಯ ಮಾರ್ಗದಿ

ನಡೆಯುತ್ತೆ || ೪ ||

ಆಸರಬೇಸರಗಳ ದೂರೊತ್ತುತೆ ಮಾಡಿರಿ ನಿಮ್ಮಯ ಕಾರ್ಯಕ ಸಂತತದಿ |  
ನೇಸರನಂತೆಯೆ ತೇಜವ ಬೀರಿರಿ ಸಂತತ ಜಗದೊಳು ಯೆಲ್ಲೆಡೆಗೆ ||  
ಹೇಸಿರಿ ಕರ್ಮಕೆ ನೀತಿ ಧರ್ಮದಿ ವಿರಹಿತ ಸ್ವಾರ್ಥದಿ ತುಂಬಿರುವ |  
ಭೂಷಣವೆನಿಪ ಕಾರ್ಯವ ಮಾಡುತೆ ಪಡೆಯಿರಿ ಶಾಶ್ವತ

ಕೀರ್ತಿಯನು || ೫ ||

ಇಂತು ನೀತಿಯನು ಸೇಸರ ಬೋಧಿಸ ತನ್ನಯ ನಿತ್ಯದ ಕೃತಿಯಿ ದೆ |  
 ಇಂತೆಯ ನಮ್ಮಯ ಗಾಂಧಿಪೇಳಿದನು ಶಾಶ್ವತ ನಮ್ಮಯ ಸುಖಕಾಗಿ | |  
 ಇಂತು ಬೋಧಿಸುತಲಾಗಸದೊಳ್ತು ಸತ್ಯಪೋಳಿವನು ನಮಗಾಂಧಿ |  
 ಇಂತು ನಡೆದೊಡೆ ಶಾಂತಿ ಸೌಖ್ಯದಿಂ ಮೆರೆವುದು ಸಂತತ  
 ಭೂಲೋಕಾ || ೬ ||

### ೨೫ ಕೋಲಾಟವು

ಕೋಲುರನ್ನದ ಕೋಲುಚಿನ್ನದ ಕೋಲುಜವಳದ ಪವಳದ ಸ್ವಾಮಿ |  
 ಕೋಲು ಹವಳದ ಪವಳದ ||  
 ಕೋಲು ವಯ್ತುಪಾಡಿರೆ ನಮ ಬಾಲನ ಗೋಪಾಲನ ಸ್ವಾಮಿ |  
 ಬಾಲನ ಗೋಪಾಲನ || ಪಲ್ಲ ||

ಮಹಿಮೆ ತೋರುತೆ ಬಂದಳಾಕಿ ಮಹಸತಿಯ ತೇಜವ ಬೀರುತೆ ಸ್ವಾಮಿ |  
 ಮಹಸತಿಯ ತೇಜವ ಬೀರುತೆ ||  
 ಮಹಿಮೆ ಪಡೆಯಲು ಬಯಸುವವರಿಗೆ ಮಹಸತಿಯ ಮಾರ್ಗವ ತೋರುತೆ  
 ಸ್ವಾಮಿ  
 ಮಹಸತಿಯ ಮಾರ್ಗವ ತೋರುತೆ ಸ್ವಾಮಿ || ೧ ||

ಅತ್ತಮಾವರ ಸೇವೆಮಾಡುವ ಚೋಕ್ಕಸಾಧ್ವಿಯ ಯೆನಿಸುತೆ ಸ್ವಾಮಿ |  
 ಚೋಕ್ಕಸಾಧ್ವಿಯ ಯೆನಿಸುತೆ ||  
 ಸುತ್ತಜನ ಮಧ್ಯದಲಿ ಪೊಳೆವಾ ಶ್ರೇಷ್ಠಪೆಣ್ಮಣಿಯೆನಿಸುತೆ ಸ್ವಾಮಿ !  
 ಶ್ರೇಷ್ಠಪೆಣ್ಮಣಿ ಯೆನಿಸುತೆ || ೨ ||

ಪತಿಯೆ ದೈವತವೆಂದು ಭಾವಿಸಿ ಸತತಲವನನು ಸೇವಿಸ ಸ್ವಾಮಿ |  
 ಸತತಲವನನು ಸೇವಿಸ ಸ್ವಾಮಿ  
 ಪತಿಯ ಮನೆದೇವತೆಯು ಯೆನಿಸಳು ಸಾಧ್ವಿನುಣ ಕಸ್ತೂರಿಯು ಸ್ವಾಮಿ |  
 ಸಾಧ್ವಿನುಣ ಕಸ್ತೂರಿಯು || ೩ ||

ವೀರಪುತ್ರಿಯು ವೀರಪತ್ನಿಯು ವೀರಪುತ್ರರ ಮಾತೆಯೂಸ್ವಾಮಿ |  
 ವೀರಪುತ್ರರ ಮಾತೆಯು ||  
 ಧೀರಗುಣಸಂಪನ್ನೆ ರಾಷ್ಟ್ರದ ಹೆಮ್ಮೆಯಸತಿ ಯೆ ನಿಪಳೂ ಸ್ವಾಮಿ|  
 ಹೆಮ್ಮೆಯಸತಿ ಯೆನಿಸಳು || ೪ ||

ಶ್ರೇಷ್ಠಗಾಂಧಿಯ ಪ್ರೇಮ ಪುತ್ರಳ ಕಸೂರಿ ಪರಿಮಳ ಬೀರ್ವಳು ಸ್ವಾಮಿ |  
 ಕಸೂರಿ ಪರಿಮಳ ಬೀರ್ವಳು ||  
 ಶ್ರೇಷ್ಠ ಪೆಣ್ಮಣಿ ಪಥದಿ ನಡೆಯುತೆ ನಾಡ ಹೆಮ್ಮೆಯ ಬೆಳಸಳೂ ಸ್ವಾಮಿ|  
 ನಾಡ ಹೆಮ್ಮೆಯ ಬೆಳಸಳೂ || ೫ ||

ಶೀಲಗುಣಸಚ್ಚರಿತೆ ಯುಕ್ತಳು ನಾಡಜೋತಿಯ ಮೆರೆವಳು ಸ್ವಾಮಿ |  
 ನಾಡಜೋತಿಯ ಮೆರೆವಳು ||  
 ಶೂಳಿಯ ದಯದಿಂದೆ ಗಾಂಧಿಯವಾನು ತೊಡೆಯಲಿ ಮೆರೆದಳು ಸ್ವಾಮಿ |  
 ವಾನುತೊಡೆಯಲಿ ಮೆರೆದಳು || ೬ ||

ಸಾಧುಸಂತರ ರಾಷ್ಟ್ರಪುರುಷರ ಮಾತೆಯೆನಿಸಳು ಪೆಣ್ಮಣಿ ಸ್ವಾಮಿ |  
 ಮಾತೆಯೆನಿಸಳು ಪೆಣ್ಮಣಿ ||  
 ಸಾಧುದಂಪತಿ ದುಡಿಡುತಂದರು ಸ್ವಾತಂತ್ರ ಲಕುಮಿಯ ನಾಡಿಗೆ ಸ್ವಾಮಿ|  
 ಸ್ವಾತಂತ್ರ ಲಕುಮಿಯ ನಾಡಿಗೆ || ೭ ||

ಕಸೂರಿನಾತೆಯ ಪಥದಿ ನಡೆಯುತೆ ಕಸೂರಿ ಪರಿಮಳ ಬೀರಿರಿ ಸ್ವಾಮಿ|  
 ಕಸೂರಿ ಪರಿಮಳ ಬೀರಿರಿ ||  
 ವಿಸ್ತಾರಪಡೆಯುತೆ ನಿಮ್ಮ ತೇಜವು ಜಗಕೆ ಶಾಂತಿಯನೀಯಲಿ ಸ್ವಾಮಿ |  
 ಜಗಕೆ ಶಾಂತಿಯನೀಯಲಿ || ೮ ||

“ಎಲ್ಲ ಜನಗಳು ಸುಖಿಗಳಾಗಲಿ ಎಲ್ಲರೊಳು ಆರೋಗ್ಯ ನೆಲಿಸಲಿ  
 ಎಲ್ಲಕಡೆ ಶುಭಶಾಂತಿ ಹಬ್ಬಲಿ ದೂರಿ ದುಃಖಗಳ ”

ಓಂ ನಮೋ ನಾರಾಯಣಾಯ |

हरिः ॐ ।

## 1. SAVITRI.

My Light Shall be in thee, my strength thy force,  
Let not the impatient Titan drive thy heart,  
Ask not the imperfect fruit, the partial prize,  
Only one boon, to greaten thy kind desire,  
Above blind fate and the antagonistic powers.  
Moveless there stands a high un-changing will;  
To its Omnipotence leave thy work's results.  
All things shall change in God's transfiguring  
hour.

By "Shri Arbindo."

"The Divine Mother"

## 2. A NEW CONSTELLATION.

Lo! behold! there twinkles a luminous star,  
Beside the moon in the sky!  
Is it the Mars, that shines like a ruby amidst,  
A cluster, like the Great Bear?  
Nay, 'Tis neither Mars, nor any planet  
that shone,  
Ever fixed on high in the sky;  
But some great soul departed hence to find  
Its place, amidst the shining stars.

Twinkle, twinkle, little star, how I cherish to  
know  
The message thou impartest thence!  
Dost thou say thy earthly home  
was shattered to pieces,  
Of a sudden, the year before last,  
By some wicked countryman of thine,  
that knew not thy great need here?  
Pray forgive the erring soul and lead aright  
The human race by thy Kindly Light!

What for the constellation of stars around thee  
Like a round-table conference in the sky?  
Is it a conclave of high souls departed hence,  
Drafting the destiny of men below?

Pray, stir the hearts of politicians of high renown  
By preaching thy gospel of Truth and Ahimsa;  
Teach them well to discern through ingorance  
dark  
And to find their way to bliss eternal!

अहिंसा परमो धर्मः ।



### 3. THE ALWAR TRIO

The sun was setting in the west,  
the sky was dark with clouds,  
The weary traveller hurried along  
a rugged path to reach,  
The village ahead, before the angry clouds  
would pour in rains.  
He tarried not on the way, but walked  
straight to his friend's,  
To seek supper and lodging and rest  
for his wearied limbs,  
Receiving there a hearty welcome, he entered  
A cosy room to rest.

The room was nice but small, and could hold  
a single bed aright,  
The traveller laid his wearied limbs to rest,  
when of a sudden,  
In dark, the door flung open, bringing in  
a stranger drenched to the skin.  
The two sat up on bed and commenced conversing  
the good-ness of God;  
Scarce an hour elapsed; there came in a third  
Shivering much with cold.  
'God be praised,' they cried with joy,  
'He brought us three to praise!'

They stood and danced with joy, singing  
the eight-syllabelled hymn,  
Scarce they uttered "Om Namo Narayanaya,"  
they felt closely pressed,  
In the dark by an intruder, the door  
remaining closed the while,  
The friction produced a spark Divine,  
exhibiting the Lord Himself!  
Lo! there appeared the four-armed Lord,  
Conch and Discus holding!  
The three prostrated at Hisfeet, and shouted,

"Om Namo Narayanaya"



## 4 A HEAVENLY BIRD.

A wingless bird flashed in the west,  
Like lightening in the cloudless sky,  
It had position, but no magnitude,  
Like a point in geometry!

Strange, it was unlike any bird I knew,  
That, though invisible to the naked eye,  
Could touch the cord of my heart within,  
And produce a music Divine!

Dead silence reigned all around  
The music spread far and wide,  
Penetrating each ear that cared,  
To listen to music Divine!

Lo! it was a message from Lord Almighty,  
Transported to individual soul,  
That longed to listen with attention fixed,  
On the lotus-feet of Lord!

"Listen, ye mortals, Satan is out.  
Devastating the peace of ages past,  
You seem to have learnt nothing from  
The recent two wars of the world!"

‘Religion and morals have been dethroned,  
 From the heart of man on earth,  
 Noble souls are shunned in general,  
 And Mahatmas butchered like lambs!’

“The four-fold caste system of man  
 Based on duties and nature of men,  
 Hath turned into seed poisonous,  
 Of communalism every-where!”

‘The sister faiths all based upon,  
 The common Sanatana Dharma,  
 suited to different environments,  
 Act like rivals with selfish aim!’

‘Awake, arise, or be forever,  
 Fallen, yielding to Satan’s whim!  
 Know ye, all to be the children,  
 Of the common Father—the Lord!

‘Recognise well the Lord’s Fatherhood,  
 Like-wise the Brotherhood of man,  
 that ye may all live in peace,  
 As members of joint-family of man!’

“Know ye full-well the Dharma Sanatana,  
 That your parents to be the Lord and his Consort  
 Like-wise know your teachers as Omniscient,  
 And your guests the Omnipresent Lord!”

“Remember well the basic principles,  
 Of the great religions of the world;  
 That the immortal soul lasts forever,  
 Like the Lord from whom it sprang!”

“May Truth and Ahinsa be ever,  
 The watch-words of your lives,  
 The divine messengers from Budha to Mahatma,  
 Your protecting Angels on earth!

“The journey is long, the time is short,  
 The road is rugged and obscure,  
 Haunted by Satan’s agents cruel,  
 That ever lead you astray!”

“Forward, march ahead undaunted!  
 The high-souled ones like Mahatma,  
 Will ever light your way through darkness,  
 And lead you by their Kindly Light!”

“With heart firmly fixed on Lord,  
With lumineries lighting your way,  
Obeying the dictates of soul within,  
March ahead to ‘Bliss Eternal!’”



## 5 SUBAS BOSE

Subas, thou shouldst be living here,  
When Bharata hath gained her freedom,  
Breaking thy Samadhi deep, show thy self,  
To inject her with thy spirit untainted!

Though treading a path different,  
Thou art equally loved and revered.  
With Mahatma, who like thy self,  
Sacrificed his all for our good!

The thought of India's freedom,  
Engaged so much of thy heart,  
That scarce thou couldst spare time,  
To think of taking a bride!

Now the bride of freedom thou strovest for,  
Hath appeared holding a garland fair,  
Desirous of decorating the neck,  
Of the groom that toiled for her hand,"

Sahabas, a true bachelor thou art,  
The great Bhisma of our age!  
From the arrow-bed as Bhisma watchel,  
Thou watchest from thy Samadhi bed!

The charrioteer Narayana-Mahatma,  
 Is missing from the field of battle.  
 How perplexed Nara-Javahira-be  
 When he misses his charrioteer in thy absence?

Behind the Antarpata stands thy bride,  
 Anxious to deck thy neck with arms outstretched:  
 May the Lord remove the pata and see  
 This wonder-couple as man and wife,

May ye beget on thy bride many a happy child,  
 That would thrive soon into manhood and spread,  
 Peace, plenty and happiness the world over,  
 And establish a joint family of Man!



## 6. KALKI'S ADVENT.

Hark, listen, there comes the sound  
Of hoofs from yonder the hills!  
Look, there rises, of a sudden, a column  
Of grey dust on the horizon!

The earth is shaking under the feet  
Of the horse, the youth is riding!  
Ever gasping for breath, she seems  
E'er fresh to continue gallopping.

Further she gallops swiftly bringing,  
Her whole figure within my view.  
She presents a huge living machine,  
That ev'r appeared on earth!

A wondrous handsome youth He seems,  
His eyes shine like lustrous balls,  
His arms shoot from His stalwart body,  
And look like bars of iron hard!

Sheltered by the frowning brows above,  
His eyes seem to vomit fire blazing;  
Yet a source of compassion are they,  
From which mercy flows forth!

Is He Peter, the God of Death,  
 Come heither to chastise,  
 The erring souls on earth below  
 That transgressed the laws of the Lord?

Truly the Lord did say in the Gita, that  
 He would descend to earth to protect  
 The good, to punish the wicked,  
 And to see His Religion thrive!

Is He His son, Prophet or Angel Holy  
 Of the Lord descended on earth;  
 Or the Lord in His tenth incarnation,  
 Come heither to chastise?

Beware ye, mortals, the Lord is wrath  
 With ye,—the flower of His creation!  
 May-be, the caste or colour complexion,  
 Or the enmity at large on earth,

Or the Mammon worship ye do,  
 Or the sins and selfishness ye practise  
 Or the recent butchery of His messenger,  
 Hath brought Him heither in anger!

Beware ye, black-marketeers of this,  
The surprising descent of the Lord!  
Desist ye—men and women—,from  
The sin and selfish ways of life!

Beware ye, politicians, of the wrath of Lord  
And of the war-clouds hanging over-head,  
And of the bolt of heaven ready to fall,  
That would destroy the whole of your race!

Remember ye, that the Lord wishes not  
His own creation corrupted thus.  
Sure, He will stir His magic wand,  
**And establish soon His kingdom on earth!**

सर्वे सुखिनः सन्तु सर्वे सन्तु निरामयाः ।  
सर्वे भद्राणि पश्यन्तु मा काश्चिद्दुःखभाग्भवेत् ॥  
ॐ शान्तिः शान्तिः शान्तिः । सर्वारिष्ट शान्तिरस्तु ।  
समस्त दुरितोपशान्तिरस्तु । समस्त मङ्गलप्राप्तिरस्तु ॥



## ಒಪ್ಪೋಲೆ.


ಪುಟ	ಸಾಲು	ತಪ್ಪು	ಒಪ್ಪು
		೪ ಮರವನು	ವರವನು
೧	೪	ಮರವನು	ವರವನು
೫	೩೩	ಸಾಗವೆಂಟು	ಸಾಗರವೆಂಟು
೫	೧೯	ಮೆರೆದಪುದು	ಮೆರೆದಪುದು
೬	೨೦	ಘಳಲನೆ	ಘಳಲನೆ
೮	೧	ಕಲಿಪುರುಷ	ಕಲಿಪುರಂಷ
೧೦	೧೯	ಅದರಿಂದಳ	ಅದರಿಂದಳಿಳ
೧೧	೧೬	ನಡೆಯಿಸಿಜ	ನಡೆಯಿಸಿಜ
೧೨	೨೧	ಮೆರೆವಳು	ಮೆರೆವಳು
೧೩	೧೫	ಸೂಳೆ	ಸೂಳೆ
೧೬	೮	ಹೋಗಿಲಿ	ಸೋಗಿಲಿ
೧೮	೧೨	ನೆಲ್ಲಿನಂತರ್ಯಮಿ	ನೆಲ್ಲಿನಂತರ್ಯಮಿ
೧೮	೧೮	ಅದರೊಳರ್ವ	ಅದರೊಳರ್ವ











ಎಲ್ಲೆಯೋಗೀಶ್ವರನು ಕೃಷ್ಣನೋಎಲ್ಲಿ ಸಾರ್ಥನೋ ಬಿಲ್ಲುಗನುತಾ. |  
ನಲ್ಲಿಸಿರಿಗೆಲವುಗಳು ನಿಶ್ಚಿತವೆಂದು ತೀಯುವೆನೂ ||